



Monthly News Bulletin of Ganabharati

ಸಂಪುಟ 26, ಸಂಚಿಕೆ 5, ಜನವರಿ 2018 Vol 26, Issue 5, January 2019 ₹ 15



ಪತ್ರಿನ

P T Narasimhachar



## ಗಾನಭಾರತೀ (ಇ)

ವೀಣೆ ಶೇಷಣಿ ಭವನ  
ಆದಿಚುಂಚನಗಿರಿ ರಸ್ತೆ  
ಕುವೆಂಪುನಗರ, ಮೈಸೂರು-23  
ದೂ: 0821-2560313  
email :ganabharati@gmail.com



ಜನವರಿ 2019  
ಸಂಪುಟ 26 ಸಂಚಿಕೆ 5

ಸಂಪಾದಕರು  
ಶ್ಯೇಲಜ  
ಸಂಪಾದಕ ಮಂಡಳಿ  
ಡಾ ರಮಾ ವಿ ಬೆಂಳ್ಳುರು  
ತತೀಧರ ಡೋಂಗ್ರೆ  
ವೇಳುಗೋಪಾಲ್ ಟಿ ಎಸ್

### ಪ್ರಕಾಶನ

ಅಧ್ಯಕ್ಷರು, ಗಾನಭಾರತೀ (ಇ)  
ವೀಣೆ ಶೇಷಣಿ ಭವನ  
ಆದಿಚುಂಚನಗಿರಿ ರಸ್ತೆ  
ಕುವೆಂಪುನಗರ, ಮೈಸೂರು-570023  
ಮೊಬೈಲ್: 98451-12899

### ಒಳಗೇನಿದೆ

- 1 ಸಂಪಾದಕರ ಮಾತು/ಮುಟ್ಟಿ-2
- 2 ಜನವರಿ ತಿಂಗಳ ಕಾರ್ಯಕ್ರಮ/ಮುಟ್ಟಿ-3
- 3 ಗಾನ ಎಂದರೆ ನನಗೆ ಪ್ರಾಣಿ/ಮುಟ್ಟಿ-7
- 4 ಗೀತರೂಪಕಗಳ ಸಂಗೀತ ಸ್ವರ್ಣ/ಮುಟ್ಟಿ-12
- 5 ಗೀತ ನೃತ್ಯ ರೂಪಕಗಳು/ಮುಟ್ಟಿ-15
- 6 ಮುತಿನ ಅವರ ಗೀತರೂಪಕಗಳ ಸಂಗೀತವನ್ನು  
ಕುರಿತು/ಮುಟ್ಟಿ-19
- 7 ಮುತಿನ ಅವರ ಗೇಯನಾಟಕಗಳು/ಮುಟ್ಟಿ-21
- 8 To Change is to Conserve/ಮುಟ್ಟಿ-24
- 9 ಹಸ್ತದಲ್ಲೀ ಮೂಜಗ ತೋರಿದ ಬಾಲಾ/ಮುಟ್ಟಿ-31
- 10 ಅನುಭಾವಿಗಳು ಕಂಡ ನವವಿಧ ಭಕ್ತಿ/ಮುಟ್ಟಿ-33
- 11 ಮಹತ್ ಪರಿಚಯ/ಮುಟ್ಟಿ-35
- 12 G N Balasubramanian/ಮುಟ್ಟಿ-37
- 13 ಜನವರಿ ತಿಂಗಳ ಪ್ರಾಯೋಜಕರು/ಮುಟ್ಟಿ-40

### ಮುದ್ರಣ

ಹಂಸ ಪ್ರಿಂಟರ್ಸ್  
ಬಿಸೆಂಪುರ ರಸ್ತೆ, 15ನೇ ಕ್ರಸ್  
ಮೈಸೂರು - 570004  
ದೂ: 0821-332176

ಲೇಖನಗಳಲ್ಲಿನ ಅಭಿಪ್ರಾಯಗಳು  
ಲೇಖಕರ ವ್ಯೂಹಕ್ಕೆ ಅಭಿಪ್ರಾಯಗಳೇ  
ವಿನಾ ಸಂಪಾದಕರದು ಅಧವಾ  
ಸಂಸ್ಥೆಯದು ಅಲ್ಲ:

# ಹಂಹಾರಕರ ಮಾತು

ಆಶ್ರೀಯರೇ,

ಕನ್ನಡದ ವಿಶಿಷ್ಟ ಕವಿ ಪು.ಕಿ.ನರಸಿಂಹಾಚಾರ್ಯರ ಕೊಡುಗೆ ಸಾಹಿತ್ಯಕ್ಕೆ ಎಷ್ಟಿದೆಯೋ ಒಂದರ್ಥದಲ್ಲಿ ಸಂಗೀತಕ್ಕೂ ಅಷ್ಟೇ ಇದೆ. ಅವರು ಕವಿ ಹಾಗೂ ವಾಗ್ನೀಯಕಾರ ಎರಡು ಹೌದು. ಕಾವ್ಯದಷ್ಟೇ ಸಂಗೀತವನ್ನು ತೀರ್ಣಿಸುವ ಅವರು ತಮ್ಮ ಗೀತರೂಪಕಗಳಲ್ಲಿನ ಸಂಗೀತದ ಮೂಲಕ ಹೊಸಭಾವ ಹೊಸಲಹರಿಯನ್ನು ಸೃಷ್ಟಿಸುತ್ತಾ ಸಂಗೀತವನ್ನು ಶ್ರೀಮಂತಗೋಳಿಸಿದರು. “To change is to conserve” ಎಂಬ ಬ್ರೇಕ್ಸನ ಮಾತನ್ನು ಗಾಧವಾಗಿ ನಂಬಿದ್ದ ಅವರು “ಸಂಗೀತ ಅನ್ನೋದು ಸ್ವಾರ್ಪಿಕ್ ಅಲ್ಲ. ಪ್ರತಿ ತರೀಮಾರಿಗೂ ಹೇಗೆ ಭಾವನೆಗಳು ಬದಲಾಯಿಸುತ್ತೋ ಹಾಗೆ ಸಂಗೀತವೂ ಬದಲಾಯಿಸ್ತೂ ಹೋಗುತ್ತೆ. ಈ ಪರಂಪರೆ ಬದಲಾವಣೆಗೆ, ಎಡ ಕೊಡ್ಡೆಹೋದ್ದೆ ಈ ಪರಂಪರೆ ನಷ್ಟವಾಗಿ ಬಿಡತ್ತೆ. ಪರಂಪರೆ ನಷ್ಟವಾಗ್ಗೇ ಉಳಿಸ್ತೂಬೇಕಾದ್ದೇ ನೀವು ಈ ಬದಲಾವಣೆ ತಂದೇತೀರ್ಣಕಾಗತ್ತೆ.” ಎನ್ನುತ್ತಿದ್ದರು. “ಹೊಸದಾರಿಯಲ್ಲಿನ ನಡಿಗೆ ಹಳೆಯ ಸಂಪ್ರದಾಯಗಳನ್ನು ಒಗ್ಗಿಸಿಕೊಳ್ಳುವುದೂ, ಹೊಸವನ್ನು ಕಲ್ಪಿಸುವುದೂ ಭಾವಕನಿಗೆ ಅನಿವಾರ್ಯ. ಒಳ್ಳಿಯ ಸಂಗೀತ ಮನ್ಸಿನ ಎಲ್ಲ ಕೊಳೆಗಳನ್ನೂ ತೊಳೆದು ಹಸುಳಿಯ ನೈಮಣ್ಯಲ್ಪಿವನ್ನು ಮರುಕೊಳಿಸಬಲ್ಲದು ಹಾಗೂ ಸಂಗೀತ ಅಸ್ತಿಕನಿಗೂ ನಾಸ್ತಿಕನಿಗೂ ಅನ್ಯಮತೀಯನಿಗೂ ಸಮಾನವಾಗಿ ರುಚಿಸುವ ಕಲೆ” ಎಂದು ಮನದಾಳದಿಂದ ನಂಬಿದ್ದ ಜೀವ ಅದು. ನಮ್ಮ ಪ್ರಾಚೀನ ಪರಂಪರೆಯ ತಿಳಿವಳಿಕೆಗಳ ಮೂಲಕವೇ ವರ್ತಮಾನದ ಸಂದಿಗ್ಧತೆಗಳನ್ನು ದಾಟಬಲ್ಲೇವು ಎನ್ನುವ ವಿಶ್ಲಾಸ ಮತ್ತು ಹೊಸ ಕಾಲದ ವಿಜ್ಞಾನಕ್ಕೆ ತರೆದ ಮನಸ್ಸು ಇವರಡೂ ಇದ್ದಂತಹ ಅಪೋರ್ವ ಷ್ಟ್ರೀ ಅವರು. ಇಂತಹ ಜೀವನವ್ಯಾತಿಯ, ಸಮಜತ್ತದ ಚಿಂತಕರು ಮಾತ್ರವೇ ನಮ್ಮನ್ನು ಇಂದು ದಾರಿತಪ್ಪದಂತೆ ಜೋಪಾನ ಮಾಡಬಲ್ಲರೆನಿಸುತ್ತದೆ.

ಉಳಿದೆಲ್ಲ ಸಂಚಿಕೆಗಳಿಗಿಂತ ಈ ಸಂಚಿಕೆಯ ಕನ್ನಡದ ಉಲಿಯ ಸೊಂಪು ಸಂಪೂರ್ಣವಾಗಿ ಬೇರೆ. ಇದರ ರುಚಿ, ಲಂಯಾಗಳನ್ನು ನಾವು ಹೆಚ್ಚುಕಡಮೆ ಮರೆತೇಬಿಟ್ಟಿದ್ದೇವೆ. ಮತಿನ, ದೊರೆಸ್ವಾಮಿ ಅಯ್ಯಂಗಾರ ಹಾಗೂ ಇವರ ಬರಹಗಳು ಮತ್ತೊಮ್ಮೆ ಅದರ ರುಚಿಯನ್ನು ನಮಗೆ ನೀಡುತ್ತಿವೆ. ಮತಿನ ಅವರ ಬರಹಗಳು ನಮ್ಮನ್ನು ಸಲೀಸಾಗಿ ಓದಿಕೊಂಡು ಹೋಗಿ ಎನ್ನುವುದಿಲ್ಲ. “ನೀಲ್, ಸ್ವಲ್ಪ ಯೋಚಿಸಿ, ಆಮೇಲೆ ಮುಂದಿನ ಹೆಚ್ಚು ಇಡಿ” ಎನ್ನುತ್ತಿವೆ. ಹೀಗೆ ನಿಂತು, ಸಾವಧಾನವಾಗಿ ಓದಿದ್ದರೆ ಅವರ ಬರಹಗಳು ನಮಗೆ ತರೆದುಕೊಳ್ಳುವುದಿಲ್ಲ. ಅವರ ಅನುಭವ, ಅದರ ಹಿಂದಿರುವ ಅರ್ಥವಂತಿಕೆ ಇವು ಧಾವಂತದ ಓದಿಗೆ ದಕ್ಕುವುದಿಲ್ಲ.

ಈ ಸಂಚಿಕೆಗೆ ತಮ್ಮ ಸಂಗ್ರಹದಿಂದ ಘೋಟೊಗಳನ್ನು ನೀಡಿದ ಆಶ್ರೀಯ ಶ್ರೀಮತಿ ಲೀಲಾ ಅಪ್ಪಾಜಿಯವರಿಗೆ ಹಾಗೂ ಭಾಯಾಚಿತ್ರಗಾರ ಶ್ರೀ ಮುಕುಂದ್ ಏ ಎನ್ ಅವರಿಗೆ ನಮ್ಮ ಕೃತಜ್ಞತೆಗಳು.

ತೀಲ್ಮಾನವನ್ನು ಬೆಳೆಸುವ ನಿಟ್ಟಿನಲ್ಲಿ ನಿಮ್ಮ ಸಲಹೆ, ಸಹಾಯಕ್ಕೆ ಸದಾ ಸ್ವಾಗತ.

ಶೈಲಜ

**ತಿಂಗಳ  
ಕಾರ್ಯಕ್ರಮಗಳು** ಜನವಲಿ ತಿಂಗಳ ಕಾರ್ಯಕ್ರಮ  
Programmes for the month of January

ಜನವರಿ 04, ಸಂಚಿ 6 ಗಂಟೆಗೆ/ 04 January, at 6 p.m.  
ವಿದ್ವಾನ್ ಬಳ್ಳಾರಿ ಎಂ ರಾಘವೇಂದ್ರ ಅವರಿಂದ ಗಾಯನ  
Vocal Concert by Vidwan Bellary M Raghavendra

ವಿದ್ವಾನ್ ಎಚ್ ಕೆ ನರಸಿಂಹಮೂರ್ತಿ-ಪಿಟೀಲು  
ವಿದ್ವಾನ್ ಜಿ ಎಸ್ ರಾಮಾನುಜನ್-ಮೃದಂಗ  
ವಿದ್ವಾನ್ ರಘುನಂದನ್-ಫಟ್ಟ

Vid H K Narasimhamurthy- Violin  
Vidwan G S Ramanujan- Mridanga  
Vidwan Raghunandan-Ghata

ವಿದ್ವಾನ್ ಬಳ್ಳಾರಿ ಎಂ ರಾಘವೇಂದ್ರ ಅವರು ಸಂಗೀತ ಕುಟುಂಬದಿಂದ ಬಂದವರು. ಬಳ್ಳಾರಿ ಸಹೋದರರು ಎಂದೇ ಖ್ಯಾತರಾದ ಬಳ್ಳಾರಿ ಎಂ ವೆಂಕಟೇಶ್ ಆಚಾರ್ಯ ಇವರ ತಂಡೆ. ತಂಡೆ ಹಾಗೂ ಚೆಕ್ಕಪ್ಪ ಬಳ್ಳಾರಿ ಶೇಷಗೀರಿ ಆಚಾರ್ಯ ಅವರಲ್ಲಿ ಸಂಗೀತಾಭ್ಯಾಸ ಮಾಡಿರುವ ಇವರು ಒಂದುಸ್ಥಾನಿ ಸಂಗೀತವನ್ನು ಜಂದ್ರೇಶ್ವಿರ ಮರಾಠಿಕುರು ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಹೃದಯಸ್ಥಿತಿ ಪ್ರಸ್ತುತಿಗೆ ಖ್ಯಾತರಾದ ಶ್ರೀ ರಾಘವೇಂದ್ರ ಅವರು ದೇಶ ವಿದೇಶಗಳ ಹಲವು ಪ್ರತಿಸ್ಪಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಆಕಾಶವಾಣಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ, ದೂರದರ್ಶನದಲ್ಲಿ ರಾಷ್ಟ್ರೀಯ ಕಾರ್ಯಕ್ರಮ ಅಷ್ಟೇ ಅಲ್ಲ ಬಿಬಿಸಿ ಲಂಡನ್‌ ಹಿಂಗೆ ಹಲವು ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಕಾಶವಾಣಿಯ ‘ಎ’ ಶ್ರೇಣಿ ಕಲಾಪಿದರಾಗಿರುವ ಇವರದ್ದು ವಿಭಿನ್ನ ಪ್ರತಿಭೆ. ಸೋಗಸಾಗಿ ಪ್ರಾತ್ಕಷ್ಟಿಕ ಗಳನ್ನು ನೀಡಬಲ್ಲರು, ಸುಗಮ ಸಂಗೀತ, ಭಕ್ತಿ ಸಂಗೀತದ ಪ್ರಸ್ತುತಿಯಲ್ಲಿ ಅಷ್ಟೇ ನಿಷ್ಣಾತರು. ಇವರು ಆಕಾಶವಾಣಿಯಲ್ಲಿ ನಿರ್ದೇಶಿಸಿರುವ ‘ಅಸ್ವಾದ’ ಹಾಗೂ ‘ಸ್ವರಸಂಗಮ’ ತುಂಬ



ಜನಪ್ರಿಯ ಕಾರ್ಯಕ್ರಮಗಳು.  
ಹಿರಿಯ ವಿದ್ವಾನ್ ಹೆಚ್ ಕೆ ನರಸಿಂಹಮೂರ್ತಿಯವರು ಪ್ರಶಿಖಾತ ವಯೋಲಿನ್‌ವಾದಕ ಶ್ರೀ ಎಂ.ಎಸ್. ಗೋಪಾಲ ಕೃಷ್ಣನ್ ಅವರ ಶಿಷ್ಯರು. ಎಲ್ಲಾ ಪ್ರಮುಖ ಸಂಗೀತಗಾರರಿಗೆ ಪಕ್ಷಾವಾದ್ಯ ಸಹಕಾರ ನೀಡಿರುವ ಇವರು ಹಲವಾರು ಪ್ರತಿಭಾವಂತ ಶಿಷ್ಯರನ್ನು ಹೊಂದಿದ್ದಾರೆ.

ವಿದ್ವಾನ್ ಜಿ ಎಸ್ ರಾಮಾನುಜನ್ ಅವರು ವಿದ್ವಾನ್ ಪಿ.ಜಿ. ಲಕ್ಷ್ಮೀನಾರಾಯಣ ಅವರ ಹಿರಿಯ ಶಿಷ್ಯರು. ಇಂದು ಮೃದಂಗವಾದನದಲ್ಲಿ ಮುಂಚೂಳೆಯಲ್ಲಿರುವ ಇವರು ಎಲ್ಲಾ ಪ್ರಮುಖ ಹಿರಿಯ ಕಿರಿಯ ಕಲಾವಿದರಿಗೆ ಪಕ್ಷಾವಾದ್ಯ ಸಹಕಾರ ನೀಡಿದ್ದಾರೆ.

ಫಟ್ಟ ಸಹಕಾರ ನೀಡುತ್ತಿರುವ ರಘುನಂದನ್ ಅವರು ವಿದ್ವಾನ್ ಪಿ ಜಿ ಲಕ್ಷ್ಮೀನಾರಾಯಣ ಅವರಲ್ಲಿ ಕಲಿತು, ಈಗ ವಿದ್ವಾನ್ ಹೆಚ್ ಎಸ್ ಸುಧಿಂದ್ರ ಅವರಲ್ಲಿ ಕಲೆಕೆಯನ್ನು ಮುಂದುವರೆಸಿದ್ದಾರೆ.

**January 11, 6 p.m./ ಜನವರಿ 11, ಸಂಜೆ 6 ಗಂಟೆಗೆ**  
**Swaramurthy V N Rao Memorial Programme**  
**Dance Programme based on Veene Sheshanna compositions by**  
**Vidushi Dr. Kripa Phadke**

**ಸ್ವರಮೂರ್ತಿ ವಿ ಎನ್ ರಾವ್ ಅವರ ನೆನಪಿನ ಕಾಯಕ್ರಮ**

**ವಿದುಷಿ ಡಾ. ಕೃಪಾ ಘಡ್ಡೆಯವರಿಂದ**

**ಎಣ ಶೇಷಣಿವರ ಕೃತಿಗಳನ್ನು ಆಧರಿಸಿದ ವಿಶೇಷ ಸ್ವತ್ಯ ಕಾಯಕ್ರಮ**



ವಿದುಷಿ ಕೃಪಾ ಘಡ್ಡೆಯವರು ಪಂದನಲ್ಲಿರು ಶೈಲಿಯ ಭರತನಾಟ್ಯ ಪ್ರವೀಣಾರು. ನಾಟ್ಯ ಚಾರ್ಯ ಹಿ ಕೆಮಲಾಕ್ಷ ಆಚಾರ್ ಹಾಗೂ ನಾಟ್ಯಜಾರ್ಯ ಕೆ.ಮುರುಳೀಧರರಾವ್ ಅವರಲ್ಲಿ ಕಲಿತ ಹೆಗ್ಗಳಿಕೆ ಇವರದು. ಭರತನಾಟ್ಯದಲ್ಲಿ ವಿದ್ವತ್ತಾ ಮತ್ತು ಡಾಕ್ರೆಂಟ್ ಪದವಿ ಗಳಿಸಿದ್ದಾರೆ. ಸ್ವತ್ಯಗಿರಿ ಸಂಕೋಧನಾ ಕೇಂದ್ರವನ್ನು ಸಾಫ್ಟಿಸಿ ಹಲವಾರು ವಿದ್ಯಾರ್ಥಿಗಳಿಗೆ ಭರತನಾಟ್ಯದಲ್ಲಿ ತರ್ಬೇತಿ ನೀಡು ಶಿದ್ಧಾರೆ. ಸಂಪೂರ್ಣ ರಾಮಾಯಣ ಮುಂತಾದ ಹಲವು ಸತ್ಯಮಾರ್ಣ ಗೀತರೂಪಕಳನ್ನು ನಿರ್ದೇಶಿಸಿದ್ದಾರೆ.

ಇವರ ಪ್ರತಿಭೆಯನ್ನು ಗುರುತಿಸಿ ಹಲವು ಸಂಭಾಸಂಸ್ಥೆಗಳು ಇವರನ್ನು ಗೌರವಿಸಿ. ಸ್ವತ್ಯನಿಮಣ, ಸ್ವತ್ಯಕಲಾಸಿಂಧು ಮೊದಲಾದ ಪ್ರಶಸ್ತಿಗಳನ್ನು ಇವರಿಗೆ ನೀಡಿವೆ.

ಗಾನಭಾರತೀಯಲ್ಲಿ ಹಲವು ವರ್ಣಗಳ ಕಾಲ ಕಾಯಕ್ರಮದರ್ಶಿಗಳಾಗಿ ಸೇವೆ ಸಲ್ಲಿಸಿದ ಇವರು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

### ತಿಲ್ಲಾನದ ಓದುಗರಲ್ಲಿ ಮನವಿ

ತಿಲ್ಲಾನ ಈಗ ಹೆಚ್ಚಿನ ಪುಟಗಳೊಂದಿಗೆ ನಿಮ್ಮ ಮುಂದಿದೆ. ಹಲವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ನೀವು ಪ್ರೀತಿಯಿಂದ ಸ್ವಾಗತಿಕಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸಿ, ದ್ಯುರ್ಯ ತಂದುಕೊಟ್ಟದೆ. ನೀವು ನೀಡುತ್ತಿರುವ ಮೊಲ್ಲಾಹದ ದ್ಯುರ್ಯದ ಮೇಲಿನಿಮ್ಮಲ್ಲಿ ಒಂದು ಅರ್ಕೆಯನ್ನು ಮಾಡಿಕೊಳ್ಳುತ್ತದ್ದೇಂದೆ. ಸದಸ್ಯರಿಗೆಲ್ಲಾ ತಿಲ್ಲಾನವನ್ನು ಈದರೆಗೂ ಉಚಿತವಾಗಿ ತಲುಪಿಸುತ್ತಿದ್ದೇವೆ. ಮುಂದರೊ ನಿಮಗೆ ಅದು ಉಚಿತವಾಗಿಯೇ ಲಭ್ಯವಿರುತ್ತದೆ. ಆದರೆ ಹೆಚ್ಚಿರುವ ವಿಚಾರ ಗಾನಭಾರತಿಗೆ ಹೊರೆಯಾಗುತ್ತದೆ. ಹಾಗಾಗಿ ನೀವು ನಮಗೆ ಕೆಳಗಿನ ಯಾವುದಾದರೂ ಒಂದು ವಿಧಾನದಲ್ಲಿ ನೆರವಾದರೆ ತಿಲ್ಲಾನ ಒಂದು ಮೋಲೆಕ ಸಾಂಸ್ಕೃತಿಕ ಪ್ರತೀಕೆಯಾಗಿ ಉಳಿಯುವುದಕ್ಕೆ ನೆರವಾಗುತ್ತದೆ.

1. ವಾರ್ಷಿಕ ಕೊಡುಗೆಯಾಗಿ 200 ರೂಪಾಯಿಗಳನ್ನು ನೀಡುವುದು.
2. ನಿಮಗೆ ಸಾಧ್ಯವಾಗುವಷ್ಟು ಆರ್ಥಿಕ ಸಹಾಯ ನೀಡುವುದು.
3. ಜಾಹೀರಾತನ್ನು ನೀಡುವುದು ಅಥವಾ ದೊರಕಿಸಿಕೊಡುವಲ್ಲಿ ನೆರವಾಗುವುದು.

# ಮಂಗಳೂರು - ಮೈಸೂರು ಜಿಲ್ಲಾ ಸಂಗೀತೋತ್ಸವ Mangalore - Mysore Music Festival

**January 13, 10 a.m To 8 p.m /ಜನವರಿ 13, ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ**  
 ಗಾನಭಾರತೀ ಇನ್ನೊಂದು ವಿನಾಯಕ ಕಾಯ್ದಕ್ಕೆಮವನ್ನು ಹಮ್ಮಿಕೊಳ್ಳುತ್ತಿದೆ. ಉದಯೋನ್ನಿಂದ ಕಲಾವಿದರನ್ನು ಗುರುತಿಸಿ  
 ವೇದಿಕೆಗಳನ್ನು ಕಲ್ಪಿಸಿ, ಅವರನ್ನು ಮೈಸೂರಾಹಿಸುವುದು ಇಂದ ನಡೆಯಲೇಬೇಕಾದ ಕೆಲಸ. ಶಾಸ್ತ್ರಿಯ ಕಲೆಯನ್ನು ಉಳಿಸಿ  
 ಬೆಳಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಚ್ಚಿಗೆ ಎಂದು ಗಾನಭಾರತೀ ನಂಬಿದೆ. ಆ ನಿಟ್ಟಿನಲ್ಲಿ ಮಂಗಳೂರಿನ ಪ್ರತಿಭಾನ್ವಿತ  
 ಯುವಪ್ರತಿಭಿಗಳಿಗೆ ಗಾನಭಾರತೀ ವೇದಿಕೆಯನ್ನು ಕಲ್ಪಿಸುತ್ತಿದೆ. ಹಾಗೆಯೇ ಮೈಸೂರಿನ ಹಲವು ಯುವಪ್ರತಿಭಿಗಳಿಗೆ  
 ಮಂಗಳೂರಿನ ಮೀರಿ ಕೃಷ್ಣಾಂಧು ಅಕಾಡೆಮಿ ಜನವರಿ 20ರಿಂದ ವೇದಿಕೆ ಕಲ್ಪಿಸುತ್ತಿದೆ. ಗಾನಭಾರತೀಯಲ್ಲಿ ಬೆಳಿಗ್ಗೆ  
 10ರಿಂದ ರಾತ್ರಿ 8ರವರೆಗೆ ಜನವರಿ 13ರಿಂದ ಮಂಗಳೂರಿನ ಅರು ಕಲಾವಿದರು ಕಾಯ್ದಕ್ಕೆಮ ನಡೆಸಿಕೊಡಲಿದ್ದಾರೆ.

**10:00am to 11:15 10ರಿಂದ 11:15ರವರೆಗೆ**

**Sri Aneesh V Bhat-Vocal, Pruthvi Bhaskar-violin, P.S. Sridhar-mridangam**  
**11:25 to 12:40**

**Smt Shreya Kolathaya- Vocal, Shruthi-violin, P.S. Sridhar-mridangam**  
**12:40 Lunch**

**1:30 to 2:45**

**Kum Divyashree-Vocal, Shruti-violin, Nandan Kashyap- mridangam**  
**2:55 to 4:10**

**Master Sadhguru Aithal-Mandolin, Yashaswi-violin, Sayishivu-mridangam**  
**4:20 to 5:35**

**Sri Krishna Pawan Kumar-Flute, Sumanth Manjunath-violin, Sayishivu-mridangam**  
**5:45 to 7:45**

**Smt Parthana Sai Narasimhan-Vocal, Vaibhav Ramani-violin, Anoor Vinod Shyam-mridangam, S. Manjunath-Ghata**  
**4:20 to 5:35**

**5:45ರಿಂದ 7:45ರವರೆಗೆ**

**ಶ್ರೀ ಅನೀಷ್ ಏ ಭಟ್- ಗಾಯನ, ಘಟ್ಟಿ ಭಾಸ್ಕರ್- ವಯೋಲಿನ್, ಪಿ.ಎಸ್.ಶ್ರೀಧರ್-ಮೈಸೂರು**

**11:15ರಿಂದ 12:40ರವರೆಗೆ**

**ಶ್ರೀಮತಿ ಶ್ರೀಯ ಕೊಳತ್ತಾಯ - ಗಾಯನ, ಶ್ರುತಿ- ವಯೋಲಿನ್, ಪಿ.ಎಸ್.ಶ್ರೀಧರ್-ಮೈಸೂರು**

**ಉಣಿದ ವಿರಾಮ - 12:40**

**1:30ರಿಂದ 2:45ರವರೆಗೆ**

**ಕುಮಾರಿ ದಿವ್ಯೀ - ಗಾಯನ, ಶ್ರುತಿ - ವಯೋಲಿನ್, ನಂದನ್ ಕಥ್ಟಾ-ಮೈಸೂರು**

**2:55ರಿಂದ 4:10ರವರೆಗೆ**

**ಮಾಸ್ಕರ್ ಸದ್ಗುರ್ ಇತಾಳ್ - ಮ್ಯಾಂಡೋಲಿನ್**  
**ಯಶ್ವಿ-ವಯೋಲಿನ್, ಸಾಯಿತಿಪ್ಪ ಲಕ್ಷ್ಮಿಶವ್-ಮೈಸೂರು**

**4:20ರಿಂದ 5:35ರವರೆಗೆ**

**ಶ್ರೀ ಕೃಷ್ಣ ಪವನ್ ಕುಮಾರ್ - ಕೊಳಲು, ಸುಮಂತ್ ಮಂಜುನಾಥ್-ವಯೋಲಿನ್, ಸಾಯಿತಿಪ್ಪ ಲಕ್ಷ್ಮಿಶವ್-ಮೈಸೂರು**

**5:45ರಿಂದ ರಾತ್ರಿ 7:45ರವರೆಗೆ**

**ಶ್ರೀಮತಿ ಪ್ರಾರ್ಥನಾ ಸಾಯಿನರಹಿಂಹನ್-ಗಾಯನ**  
**ಘೇಫ್ವಾ-ರಮಣ-ವಯೋಲಿನ್,**

**ಅನೂರ್ ವಿನೋದ್ ಶಾಮಾ-ಮೈಸೂರು**

**ಎಸ್. ಮಂಜುನಾಥ್ -ಫೆಟ್ಟಿ**

**ಮಂಗಳೂರಿನಲ್ಲಿ ಜನವರಿ 20ರಿಂದ ಕಾಯ್ದಕ್ಕೆಮ ನೀಡಲಿರುವ ಮೈಸೂರಿನ ಯುವ ಪ್ರತಿಭಿಗಳು**

**10:00am to 11:30 - Sri Harish Pandav- Saxophone**

**11:30 to 1:00 - Kum Harini Ramesh- Vocal**

**1:00 - 2:00 Lunch**

**2:00 to 3:30 - Sri Sachin Hampe - Sarod**

**3:30 to 5:00 - Smt Chaitrika - Vocal**

**5:30 to 7:00 PM - Kum Sanjana Koushik- Hindustani vocal**

**7:00 to 8:30 - Sri Keshav Chandra- Flute**

ಬೆಳಿಗ್ಗೆ 10ರಿಂದ 11:30ರವರೆಗೆ: ಶ್ರೀ ಹರೀಶ್ ಪಾಂಡವ್ - ಸ್ಯಾಕ್ಸೋಫೋನ್  
 11:30ರಿಂದ 1:00ರವರೆಗೆ: ಕುಮಾರಿ ಹರಿಣ್ ರಮೇಶ್ - ಗಾಯನ  
 1:00ರಿಂದ 2:00 - ಭೋಜನ ವಿರಾಮ  
 2:00ರಿಂದ 3:30ರವರೆಗೆ - ಶ್ರೀ ಸಚಿನ್ ಹಂಪೆ - ಸರೋದ್  
 3:30ರಿಂದ 5:00ರವರೆಗೆ - ಶ್ರೀಮತಿ ಚೈತ್ರಿಕಾ - ಗಾಯನ  
**5:00ರಿಂದ 5:30ರವರೆಗೆ** ಚಹಾ ವಿರಾಮ  
 5:30ರಿಂದ 7:00ರವರೆಗೆ : ಕುಮಾರಿ ಸಂಜನಾ ಕೌಶಿಕ್ - ಹಿಂದೂಸ್ತುನಿ ಗಾಯನ  
 7:00ರಿಂದ ರಾತ್ರಿ 8:30ರವರೆಗೆ - ಶ್ರೀ ಕೇಶವ್ ಚಂದ್ರ - ಕೊಳಲು

## ಮುನೀರ್ ಉಡಿ

**ತರುಣಭಾರತೀ ಕಾರ್ಯಕ್ರಮ**

ಜನವರಿ 31, 2019, ಸಂಜೆ 6ರಿಂದ 7:30ರವರೆಗೆ  
 ಭಾಗ್ಯವಿ ವೆಂಕಟರಾಮನ್ - ಗಾಯನ  
 ಸಂಜೆ 7:30ರಿಂದ 9:00  
 ಅಂಜಲಿ ಶ್ರೀರಾಂ - ಗಾಯನ  
 ಪ್ರದೇಶ್ ಆಚಾರ್ - ಷಿಟೀಲು, ವಿಷ್ಣುವರ್ಧನ್-  
 ಮೃದಂಗ  
 ಘೆಬುವರಿ 1, ಸಂಜೆ 6:00ರಿಂದ 7:30ರವರೆಗೆ  
 ಗುರುಪೂರ್ಣಾದ್ವಾರಾ - ಸ್ಯಾಕ್ಸೋಫೋನ್, ಯಂತ್ರಿ -  
 ಷಿಟೀಲು, ವಿಕುಂ ಭರದ್ವಾಜ್- ಮೃದಂಗ  
 ಸಂಜೆ 7:30ರಿಂದ 9:00  
 ಪಾವನಿ ಕಾಶೀನಾಥ್ - ಗಾಯನ  
 ಕೇಶವ್ - ಷಿಟೀಲು, ವಿಕುಂ ಭಾರದ್ವಾಜ್- ಮೃದಂಗ

**ಹರಿದಾಸ ಮತ್ತು ತ್ಯಾಗರಾಜರ ಆರಾಧನೆ**

ಘೆಬುವರಿ 2, ಶನಿವಾರ

5:30-6:15 ವಿದುಸಿ ಶೈಲಜಾ ಶ್ರೀರಾಂ ಭಟ್  
 6:15-7:00 ವಿದ್ವಾನ್ ಶ್ರೀನಾಥ್  
 7:00-7:45 ವಿದುಸಿ ಡಾ ಆರ್ ಎನ್ ಶ್ರೀಲತಾ  
 7:45-8:30 ವಿದ್ವಾನ್ ನಿತಿನ್ ರಾಜಾರಂ ಶಾತ್ರೀ  
 ಘೆಬುವರಿ 3, ಭಾನುವಾರ  
 10:00-11:30 ತ್ಯಾಗರಾಜ ಪಂಚರತ್ನ ಶೈಲಿಗಳ  
 ಗೋಷ್ಠಿ ಗಾಯನ  
 11:30-12:15 ಗಾನಭಾರತೀ ಶಾಲೆಯ ಶಿಕ್ಷಕ ವ್ಯಂದ  
 12:15-1:00 ಪಂಡಿತ್ ನಿರಂಜನ್

1:00-2:00 ಭೋಜನ ವಿರಾಮ  
 2:00-2:45 ವಿದುಸಿ ಜಿ ಎಸ್ ರಾಜಲಕ್ಷ್ಮಿ  
 2:45-3:30 ಪಂಡಿತ್ ರಮೇಶ್ ಕೋಲ್ಯಂದ್  
 3:30-4:15 ವಿದುಸಿ ರಾಜಲಕ್ಷ್ಮಿ ಶ್ರೀಧರ್  
 4:15-5:00 ಪಂಡಿತ್ ಶ್ರುಭು ರಾವ್  
 5:00-5:30 ಚಹಾ ವಿರಾಮ  
 5:30-6:15 ಡಾ ಭಾಸ್ಕರ್  
 6:15-7:00 ಡಾ ಸುಕನ್ಯಾ ಪ್ರಭಾಕರ್  
 7:00-7:45 ವಿದ್ವಾನ್ ಬೆ ಬಿ ವೈದ್ಯನಾಥನ್  
 7:45-8:30 ಕುಮಾರಿ ಸುನೀತಾ ಹಿರೇಮತ

ಘೆಬುವರಿ 4 - ಪೌನಿ ಅಮಾವಾಸ್ಯೆ  
 ವಿದುಸಿ ಕೋವಿಲಡಿ ಕಲಾ - ಗಾಯನ

ಗಾನಭಾರತೀಯ ಸಂಗೀತ ನೃತ್ಯಶಾಲೆಯ  
 27ನೇ ವಾರ್ಸಿಕೋಲ್ತಮ ಸಮಾರಂಭ  
 ಘೆಬುವರಿ 16, ಉದ್ಘಾಟನೆ: ಸಂಜೆ 4:30ಕ್ಕೆ  
 ಘೆಬುವರಿ 17, ಸಮಾರೋಪ: ಬೆಳಿಗ್ಗೆ 11:30ಕ್ಕೆ

**ಕನ್ನಡ ಗೀತ ಲಹರಿ**

ಘೆಬುವರಿ 24, 2019

ಕನ್ನಡ ಕವಿಗಳ ಶೈಲಿಗಳನ್ನು ಅಧರಿಸಿದ ವಿಶ್ವ  
 ಕಾರ್ಯಕ್ರಮ : ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ  
 ವಿದುಸಿ ಹೆಚ್ ಆರ್ ಲೀಲಾವತಿ - ಸುಗಮಸಂಗೀತ  
 ವಿದುಸಿ ಧರಿತ್ರೀ ಅನಂದರಾವ್ - ಗಮಕ  
 ವಿದುಸಿ ಲಕ್ಷ್ಮಿ ನಾಗರಾಜ್ ಹಾಗೂ ವಿದುಸಿ ಇಂದು  
 ನಾಗರಾಜ್ - ಸಿನಿಮಾ ಸಂಗೀತ  
 ವಿದ್ವಾನ್ ಆರ್ ಪರಮತಿಪನ್ - ರಂಗಸಂಗೀತ  
 ವಿದ್ವಾನ್ ಎನ್ ಆರ್ ಪ್ರಶಾಂತ್ - ಕನಾಟಕ ಸಂಗೀತ  
 ಪಂಡಿತ್ ನಾಗರಾಜ ಹವಾಲ್ದಾರ್ - ಹಿಂದೂಸ್ತುನಿ  
 ಶಾಸ್ತ್ರೀಯ ಸಂಗೀತ

ನಾನು ಮುತ್ತಿನ ಅವರನ್ನು ನೋಡಿದವರೂ ಅಲ್ಲ, ಅವರ ಮಾತನ್ನು ಕೇಳಿದವರೂ ಅಲ್ಲ. ಇನ್ನು ಅವರ ಕಾವ್ಯವನ್ನು ಓದಿ ಅಧ್ಯೋಸಿಕೊಳ್ಳುವ ಸಾಮಧ್ಯವೂ ನನದಲ್ಲ. ಅವರನ್ನು ಕುರಿತ ನನ್ನ ಆಸ್ತಕೆ ಸಂಗೀತ ಮೂಲದ್ದು. ಆದರೂ ಮುತ್ತಿನ ಅವರ ಬಗ್ಗೆ ಪದೇ ಪದೇ ನನ್ನ ಸುತ್ತ ನಡೆಯುತ್ತಿದ್ದ ಮತ್ತು ಕೆಂಬ ಮೇಲೆ ಬೀಳುತ್ತಿದ್ದ ಮಾತ್ರಗಳಿಂದಾಗಿ ಅವರನ್ನು ಕುರಿತ ಅಳವಾದ ಗೌರವ ಮನದಲ್ಲಿ ಮೂಡಿತ್ತು. ನಂತರದಲ್ಲಿ ಅವರ ಗೋಕುಲ ನಿರ್ಗಮನದ ಗೀತೆಗಳಾದ ‘ಕೊಳಲನೂದು ಗೋವಿಂದ,’ ‘ಕೃಷ್ಣನ ಕೊಳಲಿನ ಕರೆ,’ ‘ಅಕೋ ಶಾಮ ಅವಳೆ ರಾಧೆ,’ ಇವುಗಳನ್ನು ಕೇಳಿದಾಗ ಎದೆಯಲ್ಲಿ ವಿಚಿತ್ರವಾದ ತಳಮಾಳಪುಂಟಾಗಿತ್ತು. ಸ್ವತಃ ಮುತ್ತಿನ ಅವರ ಬರಹಗಳನ್ನು ಮತ್ತು ಅವರನ್ನು ಕುರಿತ ಕನ್ನಡದ ಹಲವ ಸಾಹಿತ್ಯರ ಬರಹಗಳನ್ನು ಓದುವಾಗ ನನ್ನಲ್ಲಿ ಮೂಡಿದ ಮುತ್ತಿನ ಅವರ ಇಲ್ಲಿ ಚಿತ್ರವನ್ನು ಕಟ್ಟಿಕೊಡಲು ಪ್ರಯೋಜಿಸಿದ್ದೇನೆ.

ಪುರೋಹಿತ ತಿರುನಾರಾಯಣ ನರಸಿಂಹಾ ಚಾಯ್ಯರ್ ಎಂಬ ಸುದೀರ್ಘವಾದ ಹೆಸರು,



ಶಾದಿಯ ಬುಬ್ಬ, ಶೈಲ್ಯ, ಕಂಪಂಚಿನ ಮೇಲು ಕೋಟಿಯ ಪಂಚ, ಬೋಳಾದ ತಲೆ, ತಲೆಯ ಮೇಲೆ ಟೋಪಿ, ಹಣೆಯಲ್ಲಿ ಕಂಪನಾಮ, ಕ್ಷೋಣಿಗೆ ಕನ್ನಡಕ, ಕಾಲಲ್ಲಿ ಚಪ್ಪಲಿ, ಶೈಲಲ್ಲಿ ವಾಕೀಗ್ರಾಹಿಕ್ ಹಿಡಿದ ವೃಕ್ಷಿಯ ಜಿತ್ತು ತುಂಬಾ ಬಿಗಿಯಾದ, ಸಂಪೂರ್ಣಾಯಿಶೀಲ, ಹೊಸತನ್ನು ವಿರೋಧಿಸುವ ವೃಕ್ಷಿಯೊಬ್ಬರ ಕಲ್ಪನೆಯನ್ನು ಸಹಜವಾಗಿಯೇ ಮನದಲ್ಲಿ ಮೂಡಿಸುತ್ತದೆ. ಆದರೆ ನಮ್ಮೆಲ್ಲರ ಗ್ರಹಿತಗಳನ್ನೂ ಕೆಡೆ ತಿರುಗುವುರುಗು ಮಾಡುವ ಜಿಂಟನೆ, ಭಾವಲಹರಿ ಮತ್ತು ಬರವಣಿಗೆ ಮುತ್ತಿನ ಅವರದ್ದು.

ಮುತ್ತಿನ ಅವರ ತಂದೆಯ ಉರು ಮೇಲು ಕೋಟಿ, ತಾಯಿಯ ತವರು ಗೊರೂರು, ಅಕ್ಕೆ ತಂಗಿಯರು ಲಗ್ಗುವಾಗಿದ್ದ ಹಾಗೂ ಹೆಂಡಿಯಿ ಉರಾದ ಹೆಮ್ಮೆಗೆ, ಓದಿನ ಉರು ಮೈಸೂರು ಮತ್ತು ವೃತ್ತಿನಗರ ಬೆಂಗಳೂರು ಇವು ಅವರ ಭಾವಪ್ರಪಂಚವನ್ನು ರೂಪಿಸಿದ ಸ್ಥಳಗಳು. ಅವರ ಅಭಿರುಚಿ, ರಸಪ್ರಜ್ಞ ಹಾಗೂ ಸಂವೇದನಗಳನ್ನು ರೂಪಿಸುವಲ್ಲಿ ಮೇಲುಕೋಟಿಯ ಪರಿಸರದಲ್ಲಿ ಕಳೆದ ಬಾಲ್ಯದ ಪಾತ್ರ ಬಹು ನಿರ್ವಾಯಕ.

“ಬಹು ಸುಂದರವೂ ಸಮೃದ್ಧವೂ ಸುಸಂಸ್ಕೃತವೂ ಆಗಿದ್ದ ಉರು ಮೇಲುಕೋಟಿ. ಜಾತ್ಯೇಯ ಕಾಲದಲ್ಲಿ, ತಿರುನಕ್ಕೆ ಮುಂತಾದ ಉತ್ಸವ ಕಾಲದಲ್ಲಿ ಕಳೆವೆ ಕೆಳಗಿನ ನಾಗಸ್ವರ ವಿದ್ವಾಂಸರು ಬಂದು ಉರಿನಲ್ಲಿ ಗಂಧವ ಲೋಕಪೋಂದನ್ನು ವಿರಚಿಸುತ್ತಿದ್ದರು. ಪಲ್ಲವೋತ್ಪದ ಏಳು ದಿನಗಳಲ್ಲಿ ಮೈಸೂರಿನ ವೀಕ್ಷೆ ಶೇಷಣಿ, ಬಿಡಾರಂ ಕೃಷ್ಣಪ್ಪ, ಚಿಕ್ಕರಾಮರಾಯರು ಮುಂತಾದ ವಿದ್ವಾಂಸರು ಇಲ್ಲಿಗೆ ಬಂದು, ನಮ್ಮ ಎದುರು ಮನೆಯಲ್ಲೇ

ಬಿಡಾರ ಮಾಡುತ್ತಿದ್ದರು. ಮಧ್ಯಾಹ್ನ ಗುಡಿಯಲ್ಲಿ, ಸಂಜೆ ಬಿಡಾರದಲ್ಲಿ ಅವರ ಸಂಗೀತ ನಡೆಯುತ್ತಿತ್ತು.”

“ಉತ್ತಮ ಗೋಷ್ಠಿಗಳಲ್ಲಿ ಸೇರುತ್ತಿದ್ದ ವೈದಿಕ ವಿದ್ಘಾಂಸರಾದ ಅಜೇ ರಾಮಾನುಜ ಅಯ್ಯಂಗಾ ಯರ್, ದೇವತಿಖಾಮಣಿ ಅಳಸಿಂಗರಾ ಚಾರ್ಯ, ಆರ್ ನರಸಿಂಹಾಚಾರ್ಯ ಮುಂತಾದವರು ನನ್ನ ತಂದೆಯವರ ಆಪ್ತ ಮಿಶ್ರತ್ಯು. ನಮ್ಮ ಮನೆಯ ಜಗುಲಿಯ ಮೇಲೆ ಇವರೆಲ್ಲ ಸೇರಿ ನಡೆಸುತ್ತಿದ್ದ ಸರಸ ಸಂಭಾಷಣೆಗಳನ್ನು ನಾನು ಅನೇಕ ಬಾರಿ ಕೆದ್ದು ಕೇಳಿದ್ದೇನೆ. ‘ಚಿಕ್ಕಾದಿನ ವಿದ್ಯೆ ಮೊರೆಗು ಚೂಡಾರತ್ತು’ ಎಂಬ ಮಾತು ನಿಜ ಎನಿಸುತ್ತದೆ. ನನ್ನ ಏಧನೆಯ ವರ್ಷದಿಂದ ಹದಿಮೂರನೆಯ ವರ್ಷದವರೆಗೆ ಕಲಿಕೆಯ ದಿನಚರಿ ಅಶಾಧಾರ ಓವಾದದ್ದು”(ಮು.ತಿ.ನ.) ಸಂಸ್ಕೃತ ಪಾಠಶಾಲೆಯಲ್ಲಿ ಕಲಿತ ಅಮರ, ಶಬ್ದ, ರಾಮಾಯಣ ಸಂಗ್ರಹ, ರಘುವಂಶ, ನ್ಯಾಥ, ಭಾರವಿ, ಚಂಪೂ ಮುಂತಾದವು, ಆಳ್ಳಾರುಗಳ ಪ್ರಬಂಧಗಳ ಬಾಯಿಪಾಠ, ಮಿಡ್ಲ್ ಸ್ಕೂಲಿನಲ್ಲಿ ಒದಿದ ಒಳ್ಳಿಯ ಪರ್ಯಾಪ್ತಸ್ಕರೆಗಳು - ನಾಗಜಂದ್ರ, ಕನಕದಾಸ, ಮರಂದರದಾಸ, ಸರ್ವಜ್ಞ, ಸುಗುಣರತ್ನ ಕರಂಡ, ಚೂಡಾರತ್ತ, ತ್ರಿಪದಿ, ಗೋವಿನ ಕಥೆ, ಎಸ್.ಜಿ. ನರಸಿಂಹಾಚಾರ್ಯ ಮುಂತಾದವರ ಇಂಗ್ಲಿಷ್ ಭಾಷಾಂತರ ಪದ್ಯಗಳು, ಅಂತೆಯೇ ಕಂದ, ವೃತ್ತ, ಷಟ್ಪದಿ, ತ್ರಿಪದಿ, ಸಾಂಗತ್ಯ, ಆಧುನಿಕ ಕವಿತೆಯ ಮಾರ್ವ ರೂಪವಾದ ರಗಳೆ, ಚೌಪದಿಗಳು ಇವೆಲ್ಲವುಗಳ ಪರಿಚಯ ಆಗಲೇ ಆಗಿತ್ತು. ಮೇಲುಕೋಟಿಯ ಸ್ಕೂಲಿನಲ್ಲಿ ಶ್ರೀಮಾನ್ ಮಂತ್ರಿ ಸಂಪತ್ತುಮಾರಾಚಾರ್ಯರ ಕೈಯಲ್ಲಿ ಕಲಿತ ಕನ್ನಡವೇ ನನ್ನ ಕನ್ನಡ ಕೃತಿಗಳ ತಳಹದಿ. ವ್ಯಾಸರ್ವಾಲಿ ನಲ್ಲಾಗಲಿ, ಕಾಲೇಜಿನಲ್ಲಾಗಲಿ ನನಗ ಕನ್ನಡ ಪರ್ಯಾಪ್ತಸ್ಕರೆಗಳ ಸರ್ವತ್ವ ಇರಲಿಲ್ಲ. ನಾನು ಕಲಿತ ಉಪನಿಷತ್ತು, ಸೋತ್ರಗಳು, ಪಾಶುರಗಳು ಈಗ ಬಹುಭಾಗ ಮರೆತುಹೋಗಿ. ಆದರೆ ಅವು ಯಾವುದೋ ಒಂದು ಕಾಂತಿಯನ್ನು ಮನಸ್ಸಿನಲ್ಲಿ ಬಿಟ್ಟ ಹೋಗಿ.

“ಇವುಗಳ ಜೊತೆಗೆ ಅವರ ಮನೆಯಲ್ಲಿದ್ದ ಗಡಿಯಾರವೇಂದು ಅಧ್ಯ ಗಂಟೆಗೂ, ಗಂಟೆಗೂ ಇಂಗ್ಲಿಷ್ ನೋಟೆಗಳನ್ನು ನುಡಿಸುತ್ತಾ ಸಂಪ್ರ

ದಾಯನಿಸ್ತೇ ವಾತಾವರಣಕ್ಕೆ ಪ್ಲೇಚ್ ಸೋಗ ಸೋಂದನ್ನು ಸೇರಿಸುತ್ತಿತ್ತು. ಆಗಷ್ಟೇ ಓದಲು ಪ್ರಾರಂಭಿಸಿದ್ದ ಎಂ ಎಸ್ ಮಟ್ಟಣಿನವರ ಸುಮತಿ ಮಾದನಕುವಾರರರ ಜರಿತ್ತೇ ಮುಂತಾದ ಭಾಷಾಂತರಗಳು, ಹ್ಯಾನ್ ಆಂಡರ್ ಸನ್ಸ್ಕೃತ ಕಥೆಗಳು, ಅರೇಬಿಯನ್ ಸ್ಟೋರ್ ಕಥೆಗಳು, ಇಂಗ್ಲೆಂಡಿ ನಲ್ಲಿ ಚಿಕ್ಕಪರಿಸ್ತಿನವರಿಗಂದೇ ಪ್ರಕಟವಾಗುತ್ತಿದ್ದ ಲಲಿತ ಸುಂದರಭಾಷೆಯ ಅಂದವಾದ ರೀಡರು ಗಳು ಇವೆಲ್ಲ ವಿಶಾಲ ಪ್ರಪಂಚದ ಹೊಸ ಜೆಲುವೊಂದನ್ನು ಇವರಿಗೆ ಪರಿಚಯ ಮಾಡಿ ಕೊಟ್ಟವು.” ಮುಂದೆ ವಿದ್ಯಾಭ್ಯಾಸಕ್ಕಾಗಿ ಮೈಸ್ರೂರಿಗೆ ಬಂದಾಗ ಅವರ ಭಾವಪ್ರಪಂಚ ಇನ್ನಷ್ಟು ವಿಸಾರಗೊಂಡಿತು.

“ನನ್ನ ಹದಿನಾಲ್ಕುನೆಯ ವಯಸ್ಸಿನಲ್ಲಿ ನಾನು ಮೇಲ್ಮೈಟೆಂಪಿಯನ್ನು ಬಿಟ್ಟು ಮೈಸ್ರೂರಿಗೆ ಬಂದೆ. ಏಳು ವರ್ಷಗಳ ಕಾಲ ಕತ್ತಾಡಿಮರ ಅಗ್ರಹಾರದ ಏರಡನೆಯ ಬೀದಿಯಲ್ಲಿದ್ದ ಎದುರು ಸಾಲಿನ ಮಧ್ಯಭಾಗದ ಮನೆಯಲ್ಲಿ ಶ್ರೀ ಕಾನಕಾನಹಳ್ಳಿ ವರದಾಚಾರ್ಯರಿದ್ದರು. ಬಲಗಡೆಯ ಪಕ್ಕದ ಮನೆಯಲ್ಲಿ ಮಹಾವಿದ್ಬಾನ್ ನರಹರಿಶಾಸ್ತೀಗಳು ಇದ್ದರು. ಟೀಗರ್ ವರದಾಚಾರ್ಯರು ಬಲಪಕ್ಕದ ಮನೆಯಲ್ಲಿ ಕೆಲವು ಕಾಲವಿದ್ದ ಅತ್ಯಾಚಾರ ಮಟ್ಟದ ಸಂಗೀತದ ರುಚಿಯನ್ನು ನನ್ನ ಎಳೆಮನಸಿಗೆ ತಟ್ಟಿದರು. ನರಹರಿಶಾಸ್ತೀಗಳು ತಮ್ಮ ಮಕ್ಕಳ ಜೊತೆಗೆ ಸಂಜೆ ವೇಳೆ ಹೇಳುತ್ತಿದ್ದ “ಚಂದ್ರತೇವಿರ ವಾಶ್ರಯೇ ಮಮತ್ತಿಂಕರಿಸ್ಯತಿ ವ್ಯೇಯಮಃ” ಎಂಬ ಪಲ್ಲವಿಯ ಜರಣ ನನ್ನ ಮನಸ್ಸಿನಲ್ಲಿ ಇನ್ನು ಅನುರಥಿಸುತ್ತಿದೆ. ಹಾಗೆಯೇ ಟೀಗರ್ ವರದಾಚಾರ್ಯರು ಬರಿ ಕೌಪೀನಧಾರಿಯಾಗಿ ಮೈಗೆಲ್ಲ ಇಣ್ಣಿ ಬಳಿದುಕೊಂಡು ಕೊಂಕುಕಾಲು ಗಳ ಮೇಲೆ ಪಿಟರೆ ಹೊಟ್ಟಿಯನ್ನು ಆಡಿಸುತ್ತಾ ಒಂದು ಗೋಡೆಯ ಮೂಲೆಗೆದುರಾಗಿ ನಿಂತು ನಿಶ್ಚಯವಾಗಿ ತಾಳ ಹಾಕುತ್ತ ಹರಿಕಾಂಬೋದಿಯ ಪಲ್ಲವಿಯನ್ನು ಕಾಲದ ಪರಿವೆಯಲ್ಲಿದೆ ಗುನುಗುನಿ ಸುತ್ತಿದ್ದ ದೃಶ್ಯ ನನ್ನ ಚಕ್ಕಿಸ್ತನ್ನು ಬಹಳ ಕಾಲದಿಂದ ರಮಿಸುತ್ತಿದೆ.”

“ನಮ್ಮ ಮಗ್ಗುಲು ಬೀದಿಯಲ್ಲಿ ಶ್ರೀ ವಾಸು ದೇವಾಚಾರ್ಯರ ಮನೆಯಿತ್ತು. ರಾತ್ರಿ ಕತ್ತಲೆ ಯಲ್ಲಿ ಅವರ ಜಗಲಿಯ ಕಿಟಕಿಗೆ ಕಿವಿಯಿಕ್ಕೆ ಕುಳಿತು

ಅವರ ರಚನೆಗಳನ್ನು ಹಾಡುಗಾರಿಕೆಯನ್ನು ಕೇಳಿದ್ದೇನೆ. ಅವರಪ್ಪ ಸುಂದರವಾಗಿ ಶ್ಲೋಕಗಳನ್ನು ಹಾಡುವವರನ್ನು ನಾನು ಇದುವರೆಗೂ ಕಂಡಿಲ್ಲ. ನಮ್ಮ ಎದರುಗಡೆ ಕಾಂಪೊಂಡಿನಲ್ಲಿ ಒಂದು ಸಣ್ಣ ಬಂಗಲೆಯಂತಹ ಮನೆಯಲ್ಲಿ ದಸರಾ ಉತ್ಸವಕ್ಕಾಗಿ ಬರುತ್ತಿದ್ದ ಹೊರನಾಡಿನ ಪ್ರಸಿದ್ಧ ಸಂಗೀತಗಾರರು ಕಿಟಕಿ ಭಾಗಿಲುಗಳನ್ನು ಭದ್ರ ಪಡಿಸಿ ಸ್ವರತಾಲೀಮು ನಡೆಸುತ್ತಿದ್ದರು. ನನ್ನ ಆಗಿನ ಚುರುಕು ಕಿವಿಗೆ ಅಲ್ಲಿಂದ ಹೀಳಣಾಗಿ ಸೂಸಿ ಬರುತ್ತಿದ್ದ ಶ್ರಾವಣಗಳು ತುಂಬ ಹಷಟ ಕೊಡುತ್ತಿದ್ದವು. ಇಂದಿಯ ಮೌರ್ಯಕ್ಕೆ ಇದ್ದ ಗೋಪಾಲಕೃಷ್ಣ ದೇವಾಲಯದಲ್ಲಿ ಉತ್ಸವ ಕಾಲಗಳಲ್ಲಿ ಸಂಗೀತ ಕಥೇರಿಗಳು ನಡೆಯುತ್ತಿದ್ದವು. ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ನಾಲ್ಕು ವೇದಗಳ ಪಾರಾಯಣದ ಬಳಿಕ ಹೊಡ್ಡ ವಿದ್ಘಾಂಸರ ಸಂಗೀತ. ವಾಸುದೇವಾಬಾರ್ಯರು ಆ ವೇಳೆಯಲ್ಲಿ ಇತರ ಕೀರ್ತನೆಗಳ ಜೊತೆಗೆ ತಮ್ಮದೊಂದು ಹೊಸ ಸ್ವರ್ಯಾಯನ್ನು ಹಾಡುತ್ತಿದ್ದರು. ಇವಲ್ಲದೆ ಏಂಜೆ ಶೇಷಣಿವರ ಮನೆಯಲ್ಲಿ ಜರುಗುತ್ತಿದ್ದ ಕಥೇರಿಗಳು ಮೈಸೂರಿನ ಹಿಗ್ಗಿಗಿದ್ದವು. ಜೊತೆಗೆ ಸೋಗಸಾದ ಹರಿಕಥೆಗಳು, ಮರಾಠ ಪ್ರವಚನಗಳು, ಪೇಟೆಯ ಸಾಹಿಕಾರರ

ಬೀದಿ ಚಪ್ಪರಗಳಲ್ಲಿ ವಧುವರರ ಆರತಕ್ಕತೆಯ ಸಂದರ್ಭಗಳಲ್ಲಿ, ಪ್ರಸಿದ್ಧ ನಾಯಕಾನಿಯರ ಮನೆಗಳಲ್ಲಿ ನಡೆಯುತ್ತಿದ್ದ ತಾಫೆಗಳು ಜನರನ್ನು ಗೆಲುವಗೊಳಿಸುತ್ತಿದ್ದವು. ಕಿವಿಯಿದ್ದವರಿಗೆ ಅಂದಿನ ಮೈಸೂರು ಗಂಧರವ ಲೋಕ.”

“ಈ ಪ್ರೋಧ ಸಂಗೀತಗಳ ಜೊತೆಗೆ ಕಂಗಳನ್ನೂ ಮನಸ್ಸನ್ನೂ ರಮಿಸುತ್ತಿದ್ದ ಕಂಪನಿ ನಾಟಕಗಳನ್ನು ನೆನೆಯಬೇಕು. ವರದಾಚಾರ್ಯರ ನಾಟಕಗಳಿಂದರೆ ಮೈಸೂರಿನಲ್ಲಿಯೇ ಒಂದು ಹಬ್ಬದ ವಾತಾವರಣ ವನ್ನು ನಿರ್ಮಿಸುತ್ತಿತ್ತು. ಜೊತೆಗೆ ಅರಮನೆಯ ವಿದ್ಘಾಂಸರ ನಾಟಕಗಳು ಜನರನ್ನು ಸರೆಹಿಡಿ ದಿದ್ದವು. ಈ ನಾಟಕಗಳಲ್ಲಿನ ಸಂಗೀತ ಬಹುಶೇಷ ದರ್ಜೆಯದು. ಈ ನಾಟಕಗಳನ್ನು ನೋಡುತ್ತಾ, ಹಾಡುಗಳನ್ನು ಕೇಳುತ್ತಾ ಆಹಾ ಈ ಸಂಗೀತ ಈ ಪ್ರಸಂಗದಲ್ಲಿ ಬಂದಿದ್ದರೆ ಎಪ್ಪು ರಸವತ್ತಾಗುತ್ತಿತ್ತು ಎಂದು ನಾನು ನನ್ನಲ್ಲಿ ಅನೇಕ ವಿಭಿಂಬನು ಭಾವಗಳನ್ನು ನಿರ್ಮಿಸಿಕೊಳ್ಳುತ್ತಿದ್ದು. ಜೊತೆಗೆ ಸಂಪೂರ್ಣವಾಗಿ ಹಾಡುಗಳಿಂದಲೇ ನಾಟಕೀಯ ವಾಗಿ ಒಂದು ಕಥೆಯನ್ನು ರಂಗದಲ್ಲಿ ತೋರುವ ವಲ್ಲಿಪರಿಯದು ಎಂಬ ತಮಿಳು ಗೀತರೂಪಕ ವನ್ನು ನಾನು ಮೈಸೂರಿನಲ್ಲೇ ಕಂಡು ಪ್ರಭಾವಿತ ನಾದೆ. ಇಷ್ಟೆಂದು ಸಂಗೀತ ಸೋತಗಳನ್ನು



ತುಂಬಿಕೊಂಡಿದ್ದ ನನ್ನ ಮನಸ್ಸಿನಿಂದ ಸೋರಿ ಬಂದ ಗಾನ ಪ್ರಸ್ತರವಣಿದಿಂದಲ್ಲವೇ ನನ್ನ ಗೀತರೂಪಕೆಗಳು ತೊಲ್ಲಿರುವುದು. ‘ಗಾನವೆನ್ನೇ ಬುವಿಯನಾವರಿಪುದಾಗ’ ಎಂಬ ಪದ್ಯ ಮೊದಲು ಮೈಸೂರಿನಲ್ಲಿ ಅವತರಿಸಿತು.”

“ಕಾಲೇಜನಲ್ಲಿ ಮುತ್ತಿನ ಅಧ್ಯಯನ ಮಾಡಿದ್ದ ಸಂಸ್ಕೃತ ದರ್ಶನ, ಭಾರತೀಯ ತತ್ವಾಸ್ತು ಮತ್ತು (ದ್ವಿತೀಯ ಭಾಷೆಯಾಗಿ) ಪ್ರೌಢ. ಆ ಕಾಲದಲ್ಲಿ ಅವರು ಶೈಷ್ವ ಇಂಗ್ಲಿಷ್ ನಾಟಕಕಾರರನ್ನು ಕವಿಗಳನ್ನು ಪರಿಚಯಮಾಡಿಕೊಂಡರು. ವಾಲ್ಯೇಕಿ ಕಾಲಿದಾಸರು ರೂಪಿಸಲು ಮೇದಲು ಮಾಡಿದ್ದ ಸಾಹಿತ್ಯಾಭಿರುಚಿ, ಹೇಳಣಿಯಿರು, ವಡ್‌ವತ್‌, ಕೀಟ್‌ರ ಸಾಹಿತ್ಯದ ಹರಹು ಆಳಗಳನ್ನು ಗುರುತಿಸಲಾರಂಭಿಸಿತು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದಾಗ ಅವರ ಜೀವನದ ವಾತಾವರಣಕ್ಕೆ ಏರುಧರ್ಮ ಎನಿಸಬಹುದಾಗಿದ್ದ ವಾತಾವರಣದಲ್ಲಿ ತಮ್ಮ 22ನೆಯ ವಯಸ್ಸಿನಿಂದ 47ನೆಯ ವಯಸ್ಸಿನವರಗೆ 1927ರಿಂದ 1952ರವರಗೆ ಮಿಲಿಟರಿ ಸ್ವೇರ್ಸನಲ್ಲಿ ಕೆಲಸಮಾಡಿದರು. ಖಾಕೀ ದಿರಸು ಬೂಟುಗಳ ವಿದೇಶೀ ದೇಶಿ ಸೋಲ್ಜರುಗಳ ನಡುವೆ ಅಪ್ಪಟ ಸಾಂಪದಾಯಿಕ ದಿರಿಸಿನಲ್ಲೇ ಇದ್ದ ಅವರನ್ನು ಅವರ ಸಜ್ಜನಿಕೆ ಮತ್ತು ಪ್ರಾಬೀರಮತಿಯಿಂದಾಗೇ ರುಧಾದಮಾಲಿಯಿಂದ ಕನ್‌ಲ್ ಸಾಹೇಬರವರಗೆ ಎಲ್ಲರೂ ಮರ್ಯಾದೆಯಿಂದ ಕಂಡರು.” (ಮುತ್ತಿನ ಸಂದರ್ಶನ –ಎಂ ಶಂಕರ್)

“ಮು.ತ್ತಿ.ನ. ಅವರು ಮನೆಕನದಿಂದ ಬಡವರು. ಅವರ ತಂದೆ ಪುರೋಹಿತರು. ಲೋಕವಾಗಿ ಹೆಚ್ಚು ಸುಖಿವನ್ನು ಇವರೂ ಇವರ ಕುಟುಂಬವರ್ಗದವರು ಕಂಡವರಲ್ಲ. ಅದರಲ್ಲೂ ಗಂಡ ಹೆಂಡಡಿ ಮಕ್ಕಳು ಎಲ್ಲರೂ ಧಾರಾಳಿಗಳು. ಇತರರ ಮುಖಿದಲ್ಲಿ ನಗುವನ್ನು ಕಂಡ ಇಡೀ ಕುಟುಂಬ ವರ್ಗದವರು ಸಂತೋಷಪಡತಕ್ಕವರು. ಅವರಿಗೆ ಸಂಬಳ ಮೊದಲೇ ಕಡಮೆ, ನಿವೃತ್ತಾದ ಮೇಲೆ ಪೆನ್ನನ್ ಅದಕ್ಕಿಂತ ಕಡಮೆ. ಆದರೆ ಅವರು ತಮ್ಮ ಸ್ಥಂತ ಕಷ್ಟಗಳನ್ನು ಕುರಿತು ಮಾತನಾಡು ಶೀದ್ದುದು ಅಪರೂಪ.” ಎನ್ನುತ್ತಿದ್ದರು ಪ್ರಭು ಶಂಕರ್. ಎಸ್ ಕೆ ರಾಮಚಂದ್ರರಾಯರು ಹೇಳುವಂತೆ “ಸಂತೋಷವೇ ಬದುಕಿನ ಬೆಲೆ, ಎಂಬುದು ಮುತ್ತಿನ ಅವರ ನಿಲುವು. ಸಂತೋಷ ತನ್ನಲ್ಲೇ

ಸಿದ್ಧವಾಗಿದೆಯೆಂಬ ವಿಶ್ವಾಸವಿದ್ದ ಹದವಾದ ಮತ್ತು ಹದವರಿತ ಮನುಷ್ಯ ಮುತ್ತಿನ. ಎಲ್ಲರ ವಿಚಾರದಲ್ಲಿಯೂ ಒಳಿತಾದ ಭಾವನೆಯೇ. ಅವರನ್ನು ವಿಶ್ವಾಮಿತ್ರ ಎಂದರೆ ಇನ್ನುಷ್ಟು ಸರಿಯಾದೀತು. ಅವರು ನಿಂತ ನಿಲುವು ಮೂಲ ಭೂತವಾಗಿ ಲೋಕದಲ್ಲಿರುವುದು ಒಳಿತೇ. ಜೆಲುವು ಜಗತ್ತಿನ ಆಧಾರಣೀರ, ಕೆಡುಕು-ಕುರೂಪಗಳು ಆಗೋಮ್ಮೆ ಈಗೋಮ್ಮೆ ಮಿಂಚಿ ಮರೆಯಾಗುತ್ತೇ. ಕಹಿ ಕೊಂಚ ಕಾಲ ಉಳಿಯು ತದೆ ಸುಸಂಸ್ಕೃತನಾದವನು ಶಿವನಂತೆ ವಿಷಕಂತ ನಾಗಬೇಕು. ಕಾವ್ಯ ಸಂಗೀತಗಳು ಈ ಶಕ್ತಿಗೆ, ಸಂತೋಷ ಸಾಧನೆಗೆ ಸಾಧನಗಳು ಎಂಬುದು ಅವರ ದೃಢವಿಶ್ವಾಸ. ಈ ವಿಶ್ವಾಸವೇ ಅವರನ್ನು ನಡೆಸುತ್ತಿರುವುದು.”

ಸಾಂಸಾರಿಕ ಜೀವನದಲ್ಲಿ ಮುತ್ತಿನ ಅಧ್ಯಷ್ಟವಂತರು. ಅವರ ‘ಸಂಸಾರಯೋಗ’ವನ್ನು ಯಾರಾ ದರೂ ಮೇಚ್ಚಬಹುದು. “ಇವರನ್ನು ನೋಡಿದರೆ ಒಳ್ಳಿಯ ಘಲಮಪ್ಪಗಳು ತುಂಬಿದ ವೃಕ್ಷದಂತೆ ತೋರುತ್ತಾರೆ.” ಎನ್ನುತ್ತಿದ್ದರು ಗೋರೂರ್. ಮುತ್ತಿನ ಅವರ ಪತ್ತಿಯ ‘ಭವನಿಮಜ್ಞನ್’ ಮತ್ತು ಮುತ್ತಿನ ಅವರ ‘ಲಭಿಮಾ ಕೌಶಲ’ ಅವರ ಸಾಂಸಾರಿಕ ಜೀವನ ಯಿಶ್ವಿಯಾಗಿ ನಡೆಯಲು ಕಾರಣ.” ಎಂಬ ತೀ.ನಂ.ಶಂಕರನಾರಾಯಣ ಮಾತು ದಿಟ.

ಮುತ್ತಿನ ಅವರಿಗೆ ಅದ್ದುತವಾದ, ನಿವಿರವಾದ ಇಂಗ್ಲಿಷ್ ಜಾನ್ಪನವಿತ್ತು. ಆದರೆ ಅವರದು ತುಂಬಾ ಸಂಕೋಚಪ್ಪವ್ಯತೀ. ಮುತ್ತಿನ ಅವರು ತಮ್ಮ ಮಾತು ಕತೆಯಲ್ಲಿ ಇಂಗ್ಲಿಷನ್ನು ತುಂಬಾ ಬಳಸುತ್ತಿದ್ದರು. ನಿವೃತ್ತಿಯ ನಂತರ ಇಂಗ್ಲಿಷ್ ಕನ್ನಡ ನಿಷಂಟೆನ ಪರಿಷ್ಪರಣ ವಿಭಾಗದ ಸಂಪಾದಕರಾಗಿ ಸೇರಿದರು. ವಿಶ್ವವಿದ್ಯಾನೀಲಯ ವಾಸಕ್ಕೆ ಅಧ್ಯಾಪಕರ ನಿವಾಸ ವನ್ನು ಬಾಡಿಗೆ ಕೊಟ್ಟಿತು. ಆಗ ಪ್ರಭುಶಂಕರರು ಶೇಷಮ್ಮುನವರನ್ನು, “ನಿನ್ನ ಮನ ಹಿಡಿಸಿತೇ? ಇದು ಚೆಕ್ಕಿದು ಬೇಜಾರು ಮಾಡಿಕೊಳಬೇಡೇ” ಎಂದಾಗ, ಆಕೆ, “ನಿನಪ್ಪು, ಚೆಕ್ಕಿದೇ? ನಿನ್ನ ಇಡೀ ಜೀವಮಾನ ಇಂಥ ಮನೆಯಲ್ಲಿ ನಾವು ವಾಸಮಾಡಿರಲಿಲ್ಲ. ಅಷ್ಟು ಚೆನ್ನಾಗಿದೆ,” ಎಂದರು.

ಮುತ್ತಿನ. ಸಂಗೀತತ್ವಿಯರು. “ಗಾನ ಎಂದರೆ ನನಗೆ ಪ್ರಾಣ. ಈಗ ನನಗೆ ಸಂತೋಷ ಕೊಡು ಶೀರುವುದು ನಿನ್ನ ಸಂಗೀತ ಬಂದೇ. ಒಳ್ಳಿಯ

ಸಂಗೀತ ನನ್ನ ಮನಸ್ಸಿನ ಎಲ್ಲ ಕೊಳೆಗಳನ್ನೂ ತೋಳಿದು ಹಸುಳಿಯ ಸೈಮರಲ್ವಪನ್ನು ಮರು ಕೊಳೆಸಬಲ್ಲದು. ಜಾನ್ನವನ್ನು ನಿಶೇಷವಾಗಿ ಭಾವಕ್ಕೆ ಪರಿವರ್ತಿಸುವ ಸಾಮಧ್ಯ ಅದೊಂದಕ್ಕೇ ಇರುವುದು. ಆದುದರಿಂದ ಭಾವವೇ ಆತ್ಮಪ್ರಾಣಿಕ ಸಾಮಗ್ರಿ. ಸಂಗೀತದಲ್ಲಿ ಸಂಪಹಿಸಲಾಗದ ಭಾವ ಗಳೇ ಇಲ್ಲ. ಪ್ರೌಡಿಸಂಗೀತದಲ್ಲಿ ರಸಪ್ರಜೀಯ ಸಂವೇದನೆಗಳು ಫಿನಿಷ್ಟ್ ರೂಪದಲ್ಲಿ ನಮಗೆ ದೊರೆಯುತ್ತವೆ. ಬಾಳಿನ ಬೆಲೆಗಳೆಲ್ಲಾ ಕಳೆದು ಹೋದಂತೆ, ತಿರುಗುಮುರುಗು ಆಗುವಂತೆ ತೋರಿದ ಅತ್ಯಂತ ಖಿನ್ನವಾದ ಗಳಿಗೆ ಬಿಂಬಿಲ್ಲರ ಶಹನಾಯಿ ಕೇಳಿ ನವಜನ್ಮ ಪಡೆದಂತಾದ ಅನುಭವ ಉಂಟಾಗಿದೆ,” ಎನ್ನುತ್ತಿದ್ದರು ಮುತಿನ. ಈ ಸಂಗೀತಪ್ರಿಯತೆ ಅವರ ವ್ಯಕ್ತಿತ್ವದ ಅಂಗವೇ ಆಗಿದೆ. ಗೌರೀಶ ಕಾಯ್ದಿಲ್ಲಿಯವರೆನ್ನುವಂತೆ ಇವರ ಸಾಂಪ್ರದಾಯಿಕತೆಗೆ ಆಧುನಿಕತೆಯು ಮಾರಕವಾಗಿಲ್ಲ. ಇವರ ಸಂಗೀತಾಭಿರುಚಿಗೆ ಕಾಲ ಬಾಧೆಯಿಲ್ಲ. ಶುದ್ಧ ಸಂಗೀತದಲ್ಲಿ ಗತಸ್ಪಷ್ಟವನ್ನು ಹೇಗೋ ಹಾಗೆಯೇ ಓಲಿಫೋನಿನ ಇನಿದನಿಗಳಲ್ಲಿ ನಿದ್ದೆಯಲ್ಲಿಯ ಸುಂದರಸ್ಪಷ್ಟಗಳನ್ನು ಅವರು ಕಾಣಬಲ್ಲರು.

“ಬಾಳು ಬದಲಾಯಿಸಿದಂತೆ ಸಂಗೀತವೂ ಬದಲಾದರೆ ಆಗ ಗಾನದ ಸೊಂಪು ಹೆಚ್ಚು. ಈ ಕಾಲದ ಬಾಳನೋಟ ಬೇರೆ, ಭಾವನೋಟ ಬೇರೆ, ಇಡಕ್ಕೆ ಬೇರೆ ಸ್ಥರ ಸಮ್ಮೇಳ, ಬೇರೆ ತಾಲ ಬೇರೆ ಲಯ ಬೇಕು” ಎಂದು ಮುತಿನ ಗಾಢವಾಗಿ ನಂಬಿದ್ದರು. “ಮುತಿನ ಮಾಡಿವರತರಾಗಿ ಕಾಣುತ್ತಾರೆ. ಆದರೆ ಅವರ ಬೌದ್ಧಿಕ ದೃಷ್ಟಿಗೂ ಅವರ ಸ್ವರೂಪಕ್ಕೂ ಏನೂ ಸಂಬಂಧವಿಲ್ಲ. ರ್ಯಾಡಿಕಲ್ ಎನ್ನುವರು ಹೇಳು ವುದಕ್ಕಿಂತ ಹೆಚ್ಚು ಮುಂದೆ ಹೋಗಿ, ಸಂಪ್ರದಾಯ ಪರಂಪರೆಗಳ ಗೋಜಲಿ ನಿಂದ ಮುಂದೆ ನುಗ್ಗಿ ವಿಚಾರ ಮಾಡುತ್ತಾರೆ.”

ಮೇಲುನೋಟಕ್ಕೆ ಸಂಪ್ರದಾಯಬದ್ಧರಾಗಿ ಕಂಡರೂ ವಿಚಾರ ಮಾಡುವುದರಲ್ಲಿ ಮತ್ತು ವಿಮರ್ಶೆಯಲ್ಲಿ ಅವರು ನಿರಂಕುಶಮತಿಗಳು. “ಫೇರ್ಸ್‌ಪಿಯರನನ್ನು ಲೋಕವೆಲ್ಲ ಮೆಚ್ಚಿಕೊಂಡಿದೆ ಆದರೆ ನನಗೆ ಅವನ ನಾಟಕಗಳಲ್ಲಿ ಅಂಥ ವಿಶೇಷವೇನೂ ಕಂಡು ಬಂದಿಲ್ಲವಲ್ಲ.” ಎಂದಿದ್ದ ಅವರ ಹೃದಯವನ್ನು ಮಾಕ್ಸ್‌ವಾದಿ ನಾಟಕಕಾರ

ಬ್ರೆಕ್ಸ್‌ನ ನಾಟಕಗಳು ಸೂರೆಗೊಂಡಿದ್ದವು. “ಇವನ ನಾಟಕಗಳನ್ನು ಓದಿದೇ ಹೋಗಿದ್ದರೆ ಜೀವನದಲ್ಲಿ ಎಂತಹ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ” ಎಂದು ಯಾವಾಗಲೂ ಹೇಳುತ್ತಿದ್ದರು. ಮನಸ್ಸನ ದೇಹಕ್ಕೆ ವಿಶ್ರಾಂತಿ ಹೇಗೆ ಅಗತ್ಯವೋ ಹಾಗೆಯೇ ಅವರ ಬುದ್ಧಿಗೂ, ಪ್ರೊಚಾರಿಕತೆಗೂ ವಿಶ್ರಾಂತಿ ಅತ್ಯವಶ್ಯಕ, Give a holiday to reason ಎಂದು ಎಲ್ಲಿಗೂ ಹೇಳುತ್ತಿದ್ದರು. ಹಾಗೆಂದು ಕುರುಡು ನಂಬಿಕೆಗಳು ಅವರ ಬಳಿ ಸುಳಿಯು ತ್ತಿರಲಿಲ್ಲ.

ಮುತಿನ ಅವರ ಇಡೀ ವ್ಯಕ್ತಿತ್ವವನ್ನು ಗೌರೀಶ ಕಾಯ್ದಿಲ್ಲಿ ಹಾಗೂ ಪ್ರಭುಶಂಕರರೆ ಅತ್ಯಂತ ಮನೋಜ್ಞವಾಗಿ ಸಂಗ್ರಹಿಸುತ್ತಾರೆ: “ಶ್ರೀ ನರ ಸಿಂಹಾಚಾರ್ಯರ ವರಾತು, ಮತ, ಮತಿ ಮೂರೂ ಒಳಗೂ ಹೊರಗೂ ತುಚ್ಚಿತ್ವದ ಮೂರು ಮೊಗಳಂತೆ. ಅವರ ಶೈಲಿ ಎಂಬುದು ಶೀಲ ದಿಂದಲೇ ಬಂದುದು.” (ಗೌರೀಶ ಕಾಯ್ದಿಲ್ಲ). “ಇವೆಲ್ಲ ಗುಣಗಳ ಜೊತೆ ಮು.ತಿ.ನ. ಅವರಲ್ಲಿ ಕಂಡ ಒಂದು ಗುಣ ಅವರ ಪ್ರತಿರಮತಿ. ಅವರಪ್ಪು ತೀಕ್ಷ್ಣಮತಿಯುಳ್ಳವರನ್ನು ನನ್ನ ಬದುಕಿನಲ್ಲಿ ಬಹಳ ಜನರನ್ನು ಕಂಡಿಲ್ಲ. ತೀಕ್ಷ್ಣಮತಿ ಮಾತ್ರವಲ್ಲ ಅತೀತದ ಸೂಚನೆಗಳು ಎನ್ನಬಹುದಾದ ಹೊಳಹುಗಳು - ಒಂದರ ಹಿಂದೆ ಒಂದು - ಒಮ್ಮೊಮ್ಮೆ ಮುಳ್ಳಿಗಾಲದ ಕಾರಿರುಳಿನ ಮೀಂಚಿನ ಮಾಲೆಯಂತೆ, ಅವರ ವಿಶಿಷ್ಟ ಲಕ್ಷಣ.” (ಪ್ರಭುಶಂಕರ್).

ಸಂಗೀತ ಸಾಹಿತ್ಯ ಮತ್ತು ಬದುಕಿನ ಹೊಲ್ಯಾಗಳಲ್ಲಿ ಇರುವ ಮುತಿನ ಅವರ ರಚನೆಗಳತ್ತು ನಮ್ಮ ಶಾಸೀಯ ಸಂಗೀತ ಕಲಾವಿದರು, ನಮ್ಮ ಯುವರಿಜಿಗೆ ಇನ್ನುಷ್ಟು ಗಮನ ಹರಿಸಿದರೆ ಶಾಸೀಯ ಸಂಗೀತದ ಭಾವಲೋಕ, ರಾಗದ ಸಾಧ್ಯಕೆಗಳು ಮತ್ತೆಪ್ಪು ವಿಸ್ತರಿಸಬಹುದು, ಜೊತೆಗೆ ನಮ್ಮ ಮನಸ್ಸೇ ಇನ್ನೂ ಸ್ವಲ್ಪ ವಿಶಾಲವೂ, ಆರೋಗ್ಯಕರವೂ ಆಗಬಹುದೇನೋ.

## ಆಕರ

1. ಮುತಿನ ಅಭಿನಂದನಾ ಗ್ರಂಥ - ಯಾದುಗಿರಿ
2. ಮುತಿನ ಅವರ ಸಮಗ್ರ ಗಧ್ಯ ಸಂಪಣ
3. ಮುತಿನ ಸಮಗ್ರ ಗೇಯ ಕಾವ್ಯ ನಾಟಕಗಳು

## ರೀತರೂಪಕರಣ ಸಂಗೀತ ಸ್ವಾಷ್ಟಿ

ಮ.ತಿ.ನ. ಅವರ ಮಾತುಗಳಲ್ಲಿ

ಗೀತರೂಪಕರಣ ಸಂಗೀತ ಶೈಲಿಯನ್ನು ಪರಿಶು ಪುತ್ತಿನ ಅವರು ‘ಹಂಸದಪುರುಂತಿ’ ಮತ್ತು ಸತ್ಯಾಯನ ಹರಿಶ್ವಂದ’ದ ಅರಿಕ ಹಾಗೂ ಗೋಪಲ ನಿರ್ವಹಣದ ಮುಸ್ತಿಡಿಯಲ್ಲಿ ಬರೆದಿರುವ ಹಲವು ವಿಚಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಕಳೆದ ಹದಿನ್ಯೇದು ವರ್ಷಗಳ ಅವಧಿಯಲ್ಲಿ ಈ ಗೀತರೂಪಕರಣ ಮೂಡಿಬಂದಿದೆ. ನನ್ನ ಅನುಭವದಲ್ಲಿ ಗೀತಗಳ ರಚನೆ ಕವನಗಳಷ್ಟು ಸುಲಭವಲ್ಲ. ಕವನಗಳ ಉಗಮಕ್ಕೆ ವಿಷಾದದ ನೀಲಕ್ಷಾಯೆ ಸಾಕು; ಹಾಡುಗಳೋ ಮನಸ್ಸು ಗೆಲುವಾಗಿರುವಾಗ ಮಾತ್ರ ಹುಟ್ಟಿತೇ. ತಾನು ನಿರ್ವಹಣೂ ಸ್ಥಂತ್ರವೂ ಆದಾಗ ಮಾತ್ರ ಮನಸ್ಸು ಗೆಲುವಾಗೂಡಿರುತ್ತದೆ. ಈ ಗೀತರೂಪಕರಣ ಹಾಡುಗಳು ಅಂಥ ಕ್ಷೇತ್ರಗಳನ್ನು ಸೂಚಿಸುತ್ತವೆ. ಇವು ಅಭ್ಯಂತರ ವಿದ್ಯೇಯಿಂದ ಹುಟ್ಟಿದುವಲ್ಲ. ನಾನು ಸಂಗೀತ ಶಾಸ್ತ್ರದಲ್ಲಿ ಅನಳ್ಳಿರಸ್ತು, ಆದರೆ ಸಂಗೀತದ ವಿಷಯದಲ್ಲಿ ಹಾಮರನೆಂದು ಹೇಳಿಕೊಳ್ಳಲಾರೆ. ಮನಸ್ಸು ಒಂದು ಲಹರಿಯಲ್ಲಿದ್ದಾಗ ಸಂಗೀತ ಸ್ವರಗಳು ಅದಕ್ಕೆ ಒಂದು ಮುತ್ತಿಕೊಳ್ಳುತ್ತವೆ. ಅವು ನಾನು ಹಿಂದೆ ಅನೇಕವಾಗಿ ಕೇಳಿದ ದಿವ್ಯಾನಗಳ ಮನಸ್ಸೆಸ್ವರ್ಯಾಯಲ್ಲ, ಎಂದೂ ಕೇಳಿಲ್ಲದಂತೆ ತೋರುವ ಸ್ವಂತಾಂತ್ರಗಳು, ನಡುರಾತ್ಮಿಯ ಮೌನದಲ್ಲಿ ನನ್ನ ಕಣಕಾಕಾಶದಲ್ಲಿ ಸ್ವಷ್ಟವಾಗಿ ಕೆಲವ ವೇಳೆ ಥಳಿದಳ ಹೊಳೆದಿವೆ. ಎದ್ದು ಅವನ್ನು ಹಿಡಿದಿಡಲು ನಾನು ಮಾತುಗಳನ್ನು ಬೀಸಿರುವುದುಂಟು. “ಧಾತು” ಮತ್ತು “ಪಾತು”ಗಳ ಜೋಡಣೆಯಿಂದಲ್ಲವೇ ಗೀತಗಳ ಜನಿಸುವುದು? ಮಾತು ಮೋಡ; ಸ್ವರಗಳು ಅದರಲ್ಲಿ ಸುಳಿದಾಡುವ ಮಿಂಚಗಳು. ಮಾತು ಬಲೆ; ಸ್ವರಗಳು ಅದರಲ್ಲಿ ಸಿಕ್ಕಿಕೊಳ್ಳುವ ಬಣ್ಣಿದ ಹಕ್ಕಿಗಳು. ತಕ್ಕು

ಮಾತುಗಳಿಲ್ಲದೆ ನನಗೆ ಅನೇಕ ನವ್ಯ ಸ್ವರಲಹರಿಗಳು ನಷ್ಟವಾಗಿ ಹೋಗಿವೆ. ಅವನ್ನು ನಗರದ ಬೀದಿಗಳಲ್ಲೂ, ಚೋಕಗಳಲ್ಲೂ, ಬಸ್ಸು ರೈಲುಗಳಲ್ಲೂ, ಕಣಿವೆ ಕೆರೆ ಮಲೆಬಯಲುಗಳ ಪಕಾಂತ ಸ್ಥಳಗಳಲ್ಲೂ ತೂರಿಬಿಟ್ಟದ್ದೇನೆ.

ಗೀತ ರಚನೆಗಳಲ್ಲಿ ಕಲ್ಗಾರರು ಸ್ವರಲಯ ಭಾವಗಳಿಗ ಕ್ಷೇತ್ರವುದು ಸಹಜ; ಆದರೆ ಮಾತುಗಳಿಗೂ ಇದೇ ತರದ ತಡಕಾಟವೇ? ಭಗವಂತನ ಅನಂತ ಲೀಲೆಗಳೂ ನಾಮಗಳೂ ಸಾಲವೇ, ಪೂರ್ಣಾಯಕ್ಕೆ ಬಾಯಿಕಟ್ಟಿ ಹೋಗಿದೆಯೇ? ಈ ಪ್ರಶ್ನೆಗಳಿಂದಿಂದ ಸಹಜ. ಬರಿ ವಾದ್ಯಸ್ವರ ಗಳಲ್ಲಿ ಗೀತ ಅಪ್ಪಾಗಿ ಶೋಭಿಸುವುದೂ ಇಲ್ಲ. ವಾದ್ಯಗಳಲ್ಲೇ ಕಢಂಗನ್ನು ಹೇಳಲಾಗುತ್ತದೆಯೇ? ಮಾತುಗಳಲ್ಲಿ ಮೂಡಿಬಿರುವ ಒಂದು ಭಾವದ ಸೂಚನೆಯನ್ನು ವಾದ್ಯಗಳು ವಿಸ್ತರಿಸಬಹುದು. ಈಗಿನ ದಿನಗಳಲ್ಲಿ ಇಂಥ ಸೂಚನೆಗಳಿಗೂ ಬರಿ ಭಗವನ್ನಾಮು ಸಾಲದೆನಿಸುತ್ತದೆ. ಸಂಗೀತ ಆಸಿಕ್ಕಿ ನಿಗೂ ನಾಸ್ತಿಕಿನಿಗೂ ಅನ್ಯಮುತ್ತಿಯನಿಗೂ ಸಮಾನವಾಗಿ ರುಚಿಸುವ ಕಲೆ. ವಿಜ್ಞಾನ ಪ್ರಜ್ಞರವಾದ ಈ ಯುಗದಲ್ಲಿ ಬರಿ ಭಗವನ್ನಾಮುವನ್ನು ಆಶ್ರಯಿಸಿ ಗೀತ ಬದುಕುವುದು ಕಷ್ಟ. ಈಗಿನ ದ್ಯುಪ್ಪಸ್ವರಾಪ ಮರಾಣದ ಮೂರ್ತಿ ಕಲ್ಪನೆಗಳಿಗಿಂತ ತುಂಬ ಗಹನವೂ ಗಂಭೀರವೂ ರಹಸ್ಯಮಯವೂ ಆಗಿದೆ. ಈ ಕಾಲದಲ್ಲಿ ಹೆಚ್ಚಿನ ಸ್ವೇಹದ ವಾತನ್ನು ಬಯಸುವಷ್ಟು ಕಾಮ-ಪ್ರೇಮ-ಪ್ರಣಯದ ಮಾತುಗಳನ್ನು ಬಯಸುವುದಿಲ್ಲ. ಆದುದರಿಂದ ಆಧುನಿಕ ಗೀತಕಾರ ತನ್ನ ರಸಸ್ಥಿತಿಯ ಅಭಿವೃತ್ತಿಗೆ ಧಾತುಗಳಲ್ಲೂ ಮಾತುಗಳಲ್ಲೂ ಅನೇಕ ಮಾರ್ಗಗಳನ್ನು ಹುಡುಕಬೇಕಾಗಿದೆ. ಹಳೆಯ ಶಬ್ದಗಳಿಗೆ ಹೊಸ ಅರ್ಥಗಳನ್ನೂ,

ಸಾಂಪ್ರದಾಯಿಕ ಸ್ವರಗಳಿಗೆ ಹೊಸ ಭಾವಗಳನ್ನು ಹೊಂದಿಸಬೇಕಾಗುತ್ತದೆ. ಹೂರ ಪಡ್ಡಿಗಳನ್ನು ನಮ್ಮ ಸಂಗೀತದೋಜಕ್ಕೆ ತೂರಿಸುವುದರಿಂದ ಈ ಹೊಸತನ ಏರ್ವಡಿಗೆ ಪರಾನುಕರಣ ಬಲಿತ ಮನಸ್ಸನ್ನು ಸೂಚಿಸಿದೆ. ಆದುದರಿಂದ ಹೊಸದಾರಿಯಲ್ಲಿನ ನಡಗೆಗೆ ಹಳೆಯ ಸಂಪ್ರದಾಯಗಳನ್ನು ಒಗ್ಗಿಸಿಕೊಳ್ಳುವುದೂ, ಹೊಸವನ್ನು ಕಲ್ಪಿಸುವುದೂ ಭಾವುಕನಿಗೆ ಅನಿವಾರ್ಯ. ಈ ಮಸ್ತಕದಲ್ಲಿನ ಗೀತಗಳು ಈ ಸಂಧಿಕಾಲದ ಮನೋಧರ್ಮವನ್ನು ಒಂದು ರೀತಿಯಲ್ಲಿ ಪ್ರತಿ ಫಲಿಸುತ್ತವೆ ಎಂದು ನನ್ನ ನಂಬಿಕೆ. ಅವುಗಳ ಧಾತು ಸಂಪೂರ್ಣವಾಗಿ ಸಂಪ್ರದಾಯವನ್ನು ತೈಸಿಸಿಲ್ಲ. ಸಂಗೀತದಲ್ಲಿ ಕೃತತ್ವಮರಾದ ವಿದ್ವಾಂಸರು ಹಜ್ಜೆಯಿಡಲು ಪ್ರಾಯಶಃ ಅಂಜುವ ದಾರಿಗಳಲ್ಲಿ ಭಾವಾನುಗುಣವಾಗಿ ಮನಬಂದಂತೆ ನಡೆಯಲೂ ಹಿಂಜರಿದಿಲ್ಲ.

ನಾನು ಮಟ್ಟಿಗಳನ್ನು ಹಾಕಿ ಹಾಡುಕಟ್ಟಬಳ್ಳಿ ಎಂಬ ಅಂಶವನ್ನು ತೀಳಿದುಕೊಂಡು ಒಂದು ಗೀತರೂಪವನ್ನು ಆಕಾಶವಾಸಿಯ ಪ್ರಸಾರಕ್ಕೆ ಮೊದಲು ಎಂದರೆ ಹದಿಮೂರು ಹದಿನಾಲ್ಕು ವರ್ಷಗಳ ಹಿಂದೆ ಕೋರಿದವರು ಆಕಾಶವಾಸಿಯ ಢೃರೆಕ್ಕರೂ ಡಾ ಜಿ.ಪಿ.ಎಸ್ ನಾಯರ್ ಮತ್ತು ಅವರ ಸಹಾಯಕರಾಗಿದ್ದ ಶ್ರೀ ಎಸ್.ಎನ್. ಶಿವಸಾಮ್ಮಿ ಅವರು. ಅದರ ಸ್ವರಗಳನ್ನು ಗುರುತಿಸಿ ಲೇಖಿಸುವ ಕಾರ್ಯದಲ್ಲಿ ನನಗೆ ಶ್ರೇಷ್ಠ ವಿದ್ವಾಂಸರ ತಾಂತ್ರಿಕ ಸಹಾಯವನ್ನು ನೀಡಿದರು. ಮೊದಲು ‘ಹರಿಣಾಭಿಸರಣ’ ಮೈಸೂರಿನಿಂದ ಪ್ರಸಾರಿತ ವಾಯಿತು. ಅದರ ಸ್ವರಗಳನ್ನು ಬರೆದುಕೊಂಡು ನಿದೇಶಿಸಿದವರು ಶ್ರಾತ ವಿದ್ವಾಂಸರಾದ ಶ್ರೀ ಆರ್ ಕೆ ಶ್ರೀಕಂಠನ್ ಅವರು. ಬಳಿಕ ಬಿರಕಾಲ ನನ್ನ ಮನಸ್ಸಿನಲ್ಲಿ ಮನಸ್ವವಾಡಿ ಕೊಂಡಿದ್ದ ‘ವಸಂತಚಂದನ’ ಉದಿಸಿತು. ಅದರ ಸ್ವರಗಳನ್ನು ಬರೆದುಕೊಂಡು ನಿದೇಶಿಸಿದವರು ಪುಸಿಧ ಪಿಟ್ಟೆಲುವಾದಕರಾದ ಶ್ರೀ ಎ.ವಿ. ಕೃಷ್ಣಮಾ ಚಾಯಿರು. ಈ ವಿದ್ವಾಂಸರ ಸ್ತುತಿ ಪ್ರಯತ್ನಗಳಿಂದ ಇವು ತುಂಬಾ ಶ್ರಾವಣವಾಗಿ ಜನರ ಪೀಠಿ ವಿಶ್ವಾಸಗಳನ್ನು ಗಳಿಸಿದ್ದವು. ನನಗೂ ಗೀತಗಳ ರಚನೆಯಲ್ಲಿ ಆತ್ಮವಿಶ್ವಾಸ ಹೆಚ್ಚುವರಂತಾಯಿತು. ಇವನ್ನು ಕೆಲವು ವರ್ಷಗಳ ನಂತರ ತಿರುಗಿ

ನನ್ನಿಂದ ಹಾಡಿಸಿ ಪರಿಷ್ಕರಿಸಿದುದಲ್ಲದೆ ಮಿಕ್ಕ ಆರು ಗೀತರೂಪಕಗಳಿಗೂ ಅವು ಉದಿಸಿದಂತೆಲ್ಲ ಸ್ವರಗಳನ್ನು ಲೇಖಿಸಿ ನನ್ನ ಕಲ್ಪನೆಗೆ ಅನುಸಾರವಾಗಿ ಸುಮಾಕ್ಷಣಾದ ಲಯಗಳಲ್ಲಿ ಅವನ್ನು ಖಚಿತ ಪಡಿಸಿ ಅಂದಗೊಳಿಸಿದವರು ಶ್ರೀ ದೊರೆಸ್ವಾಮಿ ಅಯ್ಯಂಗಾಯ್ರು.

ಈ ಹಾಡುಗಳ ಸ್ವರಪ್ರಸ್ತಾರವನ್ನು ಅಚ್ಚು ಹಾಕಿಸುವ ಉದ್ದೇಶ ನಾನೊಬ್ಬಿ ದೊಡ್ಡ ಕೃತಿಕಾರ ನೆಂಬ ವ್ಯಾಮೋಹದಿಂದಲ್ಲ. ಈ ಕೈಗಳಿಗೆ ಸಂಗೀತದ ಶಿಷ್ಟ ವರ್ಗಕ್ಕೆ ಸೇರುತ್ತವೆ ಎಂಬ ಜ್ಞಮೆಯಿಂದಲೂ ಅಲ್ಲ. ಆದರೆ ಜಿಡುವಿನ ಉಲ್ಲಾಸದಲ್ಲಿರುವಾಗ ಅನಿಬಿಧವೂ ಶುದ್ಧವೂ ಆದ ಮನಸ್ಸ ಸ್ವಾತಾಂತ್ರ್ಯವೆಂಜನೆಗೆ ಎಳುಸುವಾಗ ಒಮ್ಮೊಮ್ಮೆ ಎಂಥ ಅಚಿಂತ್ಯ ಶಕ್ತಿಗಳು ಮೇಕ್ಕೆಸಿ ಇದಕ್ಕೆ ಇಂಬುಗೊಡುತ್ತವೆ ಎಂಬ ಅಜ್ಞರಿಯನ್ನು ದ್ಯೂತಿಸುವುದು ಈ ಪ್ರಯತ್ನದ ಉದ್ದೇಶ. “The songs made me; not I them.” ಎಂದು ಮಹಾಕವಿ ಗರುಣೆ ಎಲ್ಲೋ ಹೇಳಿದ್ದಾನೆಂದು ಕೇಳಿಬಲ್ಲಿ. ಇದು ಸತ್ಯವಾದ ಸೂಕ್ತ. ಈ ಹಾಡುಗಳನ್ನು ನಾನು ರಚಿಸಲಿಲ್ಲ. ಅವೇ ನನ್ನನ್ನು ರಾಹಿಸಿದವು. ನನ್ನಾತ್ಮಕ್ಕೊಂಡು ಜಹರೆಯನ್ನು ಕೊಟ್ಟು ತಿದ್ದಿದ್ದಾವು. ಅಹಲ್ಯೆ, ಶಬರಿ, ಕವಿ ಮುಂತಾದ ಕೃತಿಗಳಿಗೆ ಈ ಸ್ವರಸಾಂಗತ್ಯ ನನ್ನಿಂದ ಲಭಿಸಲಿಲ್ಲ-ಅವುಗಳ ವಸ್ತುಗಳ ತೂಕ ಸ್ವಲ್ಪ ಹೆಚ್ಚಾದುದರಿಂದಲೋ ಏನೋಽ. ಸ್ವರಭಾವ ಪ್ಲವನಕ್ಕೆ ಒಂದು ವೇಗವನ್ನೂ ದಿಕ್ಷಾನ್ನೂ ಗುರಿಯನ್ನೂ ಕೊಡುವವ್ವರ ಮಟ್ಟಿಗೆ ವಾಗಭಾಗ ಭಾರವನ್ನು ಈ ಗೀತಗಳಿಗೆ ನಾನೊದಿಗಿಸುವಂತಾದುದೂ ಒಂದು ಸುಯೋಗ.

ನನಗೆ ಸಂಗೀತ ನೃತ್ಯಾಸಗಳಲ್ಲಿ ಅಭಿರುಚಿ ಆಸಕ್ತಿ ಇರುವಷ್ಟು ಪರಿಶಯಗಳಿಧರೆ ಜೆನ್ನಾಗಿತ್ತು. (ಆಗ ಈ ಕಾವ್ಯ ಬರಿಯುತ್ತಿರಲ್ಲ ಎನ್ನುವಿರೇನೋ-ಇರಬಹುದು.) ನಾನು ಕೇಳಿದ ಹಲವಾರು ಸಂಗೀತಗಳ ಸುಖ, ನೋಡಿದ ನೃತ್ಯಾಭಿನಯಗಳ ಸೋಗಸು, ಮನಸ ಮಾಡಿದ ಕಾವ್ಯಗಳ ರಸರುಚಿ ಮತ್ತು ಇವುಗಳಲ್ಲಿರಲ್ಲಿ ಪಟ್ಟ ಒಂದು ತೆರದ ಅತ್ಯಾತ್ಮೀ, ಹಲವಾರು ಭಂದಸ್ಸಗಳು ನನ್ನ ಮನಸ್ಸನ್ನು ತೂಗುಯ್ಯಾಲೆ ಯಾಡಿಸಿದ ಬಗೆ, ನನ್ನ ಹೃದಯ ಕೈ ಅತಿ

ಸಮೀಪವಾಗಿ ಸ್ವೇಚ್ಛದಂತಿರುವ ಒಂದು ತೆರೆದ ಅಲ್ಲಾರ್ಕ ವಿಷಾದ ಇವೆಲ್ಲ ಮುಷ್ಟಪರಾಗಳು ದುಂಬಿಗೆ ಕಾದಿರುವಂತೆ ನನ್ನ ಜೀತನದಲ್ಲಿ ಪಕ್ಷದಶೇಯಲ್ಲಿದ್ದಿರಬೇಕು. ಏಳು ವರ್ಷಗಳ ಹಿಂದೆ ನಾನು ಕೇಳಿದ ಗೊಲ್ಲ ಹುಡುಗನ ಕೊಳಿನ ನಾದದ ಮೂಲಕ ಇಂತು ಸುಸಂಸ್ಥೃತವಾದ ನನ್ನ ಹೃದಯವನ್ನು ಹೊಕ್ಕು ಗೋಕುಲ ನಿಗರುಮನ್ ಜನಿಸಿರಬೇಕು. ಗೋಹಲ ನಿಗರುಮನ್ದ ಹಾಡುಗಳನ್ನು ಹಾಡಿಕೊಂಡೇ ಬರೆದೆ. ರಾಗಳು ನವೀನವಾಗಿಯೂ ಕಾಂತಿಯುಕ್ತವಾಗಿಯೂ ಇದ್ದುವೆಂದು ಜ್ಞಾಪಕ. ಅವನ್ನು ಗುರುತಿಸಿ ಸ್ವರಸಂಭಾರ ಕ್ರಮವನ್ನು ಬರೆದಿದುವಷ್ಟು ಸಂಸ್ಥಾರವಿಲ್ಲದ ಅವೆಲ್ಲ ಈಗ ನಷ್ಟವಾಗಿವೆ. ಆದುದರಿಂದ ಈ ಗೀತಕಾವ್ಯ ಮನಃ ಸಂಗೀತಕೆಲಾಕೋವಿದನೂ, ಭಾವಜ್ಞನೂ, ನನ್ನ ವಿಷಯದಲ್ಲಿ ತ್ರೈತಿಯಿಳ್ಳವನೂ ಆದ ಪ್ರತಿಭಾವಂತನ ಸ್ವರಪ್ರಸ್ತಾರಕ್ಕೆ ಸಿಕ್ಕುವವರೆಗೂ ಈ ಕೃತಿಯ ಸಾಹಿತ್ಯ ಮಾತ್ರ ಸಹ್ಯದಯಿರ ಗಮನಕ್ಕೆ ತಕ್ಕುದಾಗಿದೆ. ಬಿಮ್ಮನ್ನಿಧಿರಲೆಂದು ಪ್ರತಿ ಹಾಡಿಗೂ ವೃತ್ತಕ್ಕೂ ನನ್ನ ನೆನಿಂಬಿಗೆ ಒಂದ ರಾಗಳ ಹೆಸರನ್ನೇನೋ ಕೊಟ್ಟದ್ದೇನೆ. ಇವುಗಳಿಂದ ಎಪ್ಪು ಘಲಪೋ ಕಾಣೆ.

ಕೃಷ್ಣ ಕುಚೀಲ ಕಥೆಯನ್ನು ನಾನು ಅನೇಕ ವರ್ಷಗಳಿಂದ ನನ್ನ ಮನಸ್ಸನಲ್ಲಿ ಧರಿಸಿಕೊಂಡಿದ್ದೆ. ಕೆಲವು ಹಾಡುಗಳನ್ನು ರಚಿಸಿದ್ದು, ಶ್ರೀ ದೊರೆಸಾಮ್ಮಾ ಅಯ್ಯಂಗಾರ್ಯರು ಈ ವಿಚಾರವಾಗಿ ಪದೇ ಪದೇ ಕೇಳುತ್ತಿದ್ದರು. ಆಕಾಶವಾಣಿಯವರು ಇದನ್ನು ಪ್ರಸಾರ ಮಾಡಲು ಆಸಕ್ತರಾಗಿದ್ದರು. ಶ್ರೀ ದೊರೆಸಾಮ್ಮಾ ಅಯ್ಯಂಗಾರ್ಯರಿಗೆ ಒಂದು ಸುಮುಹಾತ್ಮದಲ್ಲಿ ಇದರ ಕಥೆ ಹೇಳಿ, ಹಾಡುಗಳನ್ನು ಮಟ್ಟಿಗೆಳನ್ನು ತಿಳಿಸಿದ್ದೆ. ಕೃತಿಯನ್ನು ಬರೆದು ಮಾರ್ಪಾಸುವಂತೆ ನನಗೆ ಹುರುಮುಕೊಟ್ಟರು. ಬಹಳ ಉದಾರವಾದ ಸ್ವಭಾವದವರು. ನನ್ನೊಂದಿಗೆ ಸಹಕರಿಸಿ ಈ ಮಟ್ಟಿಗೆಳನ್ನು ರೇಖಿಸಿ ಅದನ್ನು ತಾವೇ ನಿದೇರ್ಚಿಸಿ ವಿದ್ಯಾಸರ ಮೂಲಕ ಆಕಾಶವಾಸಿಯಲ್ಲಿ ಪ್ರಸಾರಗೊಳಿಸಿದರು. ಈ ನಾಟಕ ನನ್ನ ಗೋಕುಲ ನಿಗರುಮನದೆಷ್ಟೇ ನನಗೆ ತ್ರಿಯವಾದ ಕೃತಿ ಎಂದು ಭಾವಿಸಿದ್ದೇನೆ.

ನನ್ನ ಸತ್ಯಾಯಿನ ಹರಿಶ್ಚಂದ್ರ ನಾಟಕವನ್ನು ನಾನು ಯಕ್ಕೂರೂಪಕ ಎಂದು ಕರೆದಿದ್ದೇನೆ.

ನಾಟಕದ ಸಂಗೀತ ಹೊಸವಾದ್ಗಳನ್ನೂ ಹೊಸ ರಾಗರಚನೆಗಳನ್ನೂ ಲಯಗಳನ್ನು ಭಾರತೀಯ ಸ್ವರ-ಲಯ ಪದ್ಧತಿಯಲ್ಲಿಯೇ ಬೇಡುತ್ತವೆ. ವೇಷಗಳಿಗೂ ಭೂಷಣಗಳಿಗೂ ಯಕ್ಕಾನದ ಹೊಸ ಜೋಡಿಕೆ ಅವಶ್ಯಕ. ಅಭಿನಯದ ಪರಿಪಾಟಿಯೂ ಶಾಸ್ತ್ರೀಯ ಆಂಗಿಕಾಭಿನಯಗಳ ನವವಿನ್ಯಾಸ ಬೇಕನ್ನೇಸುವಂಥದು. ಆದರೆ ಇವುಗಳ ವಿವರ ನನಗೆ ವಿವರದವಾಗಿ ಹೊಳೆದಿಲ್ಲ. ಅವು ತಜ್ಞ ಕಲಾವಿದರ ಸ್ಥಾಪನೆ, ಆದುದರಿಂದ ಈ ಚಾಕ್ಷು ಕ್ರತುವಿನ ಕಾಲಭಾಗದ ಹೊಣೆ ಮಾತ್ರ ನನ್ನದು. ಮುಕ್ಕಳುಪಾಲು ಇತರ ಕಲಾವಿದರದು.

ನನ್ನ ‘ಹರಿಣಾಭಿಸರಣ ಪೆನ್ನು ಶ್ರೀಮಾತಿ ವಸುಮತಿಯವರ ನೇತೃತ್ವದಲ್ಲಿ ಕುಮಾರಿಯ ರಾದ ನಂದಿನಿ, ರೇಖಾ ಮತ್ತು ಗೆಳತಿಯರು ಬಹು ಮನೋರಹವಾಗಿ ಯಾವ ಕಂದೂ ಇಲ್ಲದಂತೆ, ಇದು ಇದ್ದರೆ ಹಿಂಗಿರಬೇಕು ಎನ್ನಿಸಿ, ಅಭಿನಯಿಸಿದುದನ್ನು ನೇನೆದಾಗ ಇಂಥ ನಾಟಕ ಗಳ ಪ್ರದರ್ಶನ ನಮ್ಮ ಕಲಾಪರಿಣಿತರು ಏಕೇಭವಿಸಿ ಮನಸ್ಸು ಮಾಡಿದರೆ ಅಸಾಧ್ಯವಲ್ಲ ಎನಿಸುತ್ತದೆ.

### ಪುತಿನ ಸಂಕ್ಷಿಪ್ತ ಪರಿಚಯ:

17/03/1905: ಜನನ

1926 : ಬಿ.ಎ. ಪದವಿ

1927 : ಸ್ನೇಹಿತ್ಯಾಭಿಯಲ್ಲಿ ಹುದ್ದೆಗೆ ಸೇರಿದ್ದು.

1952 : ಶಾಸನಸಭಾ ಕಳೇರಿಯಲ್ಲಿ ಸಂಪಾದಕರು.

1960 : ಸಕಾರ ಹುದ್ದೆಯಿಂದ ನಿವೃತ್ತಿ.

1960–63: ಕನ್ನಡ ವಿಶ್ವಹೋತ ಕಳೇರಿಯಲ್ಲಿ ಸಂಪಾದಕರು.

1963–68: ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಕನ್ನಡ ನಿಷಂಟು ಸಂಪಾದಕರು.

1966: ಕೇಂದ್ರ ಸಾಹಿತ್ಯ ಆಕಾಡೆಮಿ ಬಹುಮಾನ.

1971 : ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ.

1979 : ಅಮರಿಕ ಪ್ರವಾಸ.

1981 : 53ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

1991 : ಪದ್ಮಶ್ರೀ

1991 : ಪಂಪ ಪ್ರಶ್ನಿ, ನಾಡೋಜ

1998 : ನಿಧನ

## ರೀತ-ನೃತ್ಯ-ರೂಪಕಗಳು -

ಮ.ತಿ.ನರಸಿಂಹಾಚಾರ್

ಗೀತನಾಟಕಗಳ ರಂಗಪ್ರಸ್ತಾತೆಗೆ ಸಂಬಂಧಿಸಿ ದಂತೆ ಬಹಳ ಪ್ರಸ್ತಾವಾದ ಕಲ್ಪನೆಯಿರುವ ಮುತಿನ ಅವರು ಈ ಲೇಖನದಲ್ಲಿ ಹಲವು ಸಲಹೆ ಸೂಚನೆಗಳು, ನಿದೇಶನಗಳನ್ನು ನೀಡಿದ್ದಾರೆ.

ಬರೀ ಹಾಡುಗಳನ್ನೇ ಮೋಣಿಸಿ ಅಭಿನಯ ಯೋಗ್ಯವಾಗುವಂತೆ ರಚಿಸಿದ ರೂಪಕಗಳು ಗೀತ-ನೃತ್ಯ-ರೂಪಕಗಳಿನಿಸುತ್ತವೆ. ಗೀತ-ನೃತ್ಯ-ರೂಪಕಗಳು ನಮಗೇನೂ ಹೊಸದಾದ ಕಲೆಯಲ್ಲ. ನಮ್ಮ ಮಾರ್ವಿಕರ 'ಗೀತಗೋವಿಂದ,' 'ಕುಚೇಲೋಪಾಖ್ಯಾನ,' 'ಪ್ರಹಳಿದ ವಿಜಯ,' 'ನಂದನಾರ್ ಚರಿತೆ' ಮುಂತಾದವಲ್ಲಿ, ಕೊಚಿ ಮುಡಿ ನೃತ್ಯನಾಟಕ ಇತ್ಯಾದಿಗಳಲ್ಲಿ ಆಧುನಿಕ ಗೀತರೂಪಕಗಳ ಮೂಲವಿದೆ. ಇವಕ್ಕೆ ಗೀತ-ನೃತ್ಯ-ರೂಪಕಗಳ ರಚನಾ ತಂತ್ರಗಳನ್ನು ಕೆಸಿಕಟ್ಟಿ ಒಂದು ಹೋಸ ತರದ ಗೀತರೂಪಕಗಳನ್ನು ರಚಿಸುವ ಹವಣಿಕೆ ಕೆಚಿಚಿಗೆ ಕಂಡುಬರುತ್ತದೆ. ಮಾರ್ವಿದ ನಾಟಕಗಳಲ್ಲಿ ಮಾತುಗಳೂ ಉಂಟು ಹಾಡುಗಳೂ ಉಂಟು. ಭಾವಗಳು ಸ್ಥಾಪಿತವಾದ ವಾದಾಗ ಹಾಡುಗಳನ್ನು ಕೋರುವುದು ನಮ್ಮ ರಂಗಸ್ಥಳದ ರೂಢಿ. ಪ್ರಾಯಿತಃ ನಮ್ಮ ದೇಶದಲ್ಲಿ ನಾಟಕ ವೃತ್ತಿಯವರು ಹಾಡು ಕುಣಿತಗಳಿಲ್ಲದ ಬರಿ ಟೀಕೆಮೋಕೆಗಳ ಅಧವಾ ವಿಚಾರ ಪ್ರದರ್ಶಕ ವಾದ ನಾಟಕಗಳನ್ನು ರಂಗದಲ್ಲಿ ತೋರಲು ಹಿಂಜರಿಯುತ್ತಾರೆ ಹಾಗೂ ಬರೀ ಗೀತ ನೃತ್ಯಗಳಿಂದಲೇ ಒಂದು ರೂಪಕವನ್ನು ಅಭಿನಯಿಸಿ ತೋರಿಸುವುದಕ್ಕೂ ಅವರು ಸಿದ್ಧರಾಗಿಲ್ಲ. ಇಂಥ ಪ್ರಯೋಗಗಳನ್ನು ನಡೆಸಲು ಅಧ್ಯೇಯ, ಸಂಪ್ರದಾಯಿತೀ ಮತ್ತು ಸಕಲ ವಿಧವಾದ ಕಾರ್ವಣ್ಯಗಳು ಇವರನ್ನು ಬಾಧಿಸುತ್ತವೆ. ಮುಂದೆ ಬರಬಹು

ದಾದ ಸುದಿನಗಳನ್ನು ನೇನೆಡು ಇಂಥ ರೂಪಕ ಗಳನ್ನು ಕುರಿತು ಕೆಲವು ಮಾತುಗಳನ್ನು ಹೇಳಬಹುದು ಅಷ್ಟೇ.

ಗೀತರೂಪಕಗಳಲ್ಲಿ ಬುದ್ಧಿ ಭಾವಕ್ಕೆ ಸಂಪೂರ್ಣವಾಗಿ ವಶವರ್ತಿ. ವಾಸ್ತವಕ್ಕೆ ದೂರ ಸರಿದಷ್ಟು ಗೀತರೂಪಕಗಳು ಶೋಭಿಸುತ್ತವೆ. ಮನಸ್ಸಿನ ಉಲ್ಲಾಸದ ಹುಟ್ಟಿಗಳನ್ನು ಉಚಿತವಾಗಿ ಸಂಗತಿಸಿ, ಸ್ವರಲಯವಿನ್ಯಾಸಗಳಲ್ಲಿ, ವಾಗಧರಗಳು ಸೂಚಿಸುವ ದಾರಿಗಳಲ್ಲಿ, ಲಘುಬಂಧನವುಳ್ಳ ಕಥಾಪ್ರಸಂಗಗಳನ್ನು ಬಾಗಿಸಿಸೆಯುವುದೂ ಭಾವಿ ಗಿಳಿಸುವದೂ ಇಲ್ಲಿನ ಕಲೆಯ ರಹಸ್ಯ. ಈ ಜಿಜಿತ್ಯ- ಸಾಂಗತ್ಯ- ಸಮಾರೋಹಗಳ- ಅವಶರಣಗಳ ತಂತ್ರವುವ್ಯಸ್ತಿ ಬುದ್ಧಿಯ ವಶ. ಇದನ್ನು ಆರೋಹಿಸಿ ಉದ್ದೀನಲೀಲೆಯಲ್ಲಿ ತೊಡಗಬೇಕಾಗಿರುವುದು ವಿಮುಲ ಸಂಚಾರಿ ಸಂಪೂರ್ಣ ಸ್ಥಾಯಿಭಾವ. ಈ ಕಾರಣಗಳಿಂದ ದೃಶ್ಯಗಳ ವಿಷಯದಲ್ಲಿ ಗೀತನಾಟಕ ಹಚ್ಚಿ ಸ್ಥಾತಂತ್ರವನ್ನು ವಹಿಸುತ್ತದೆ. ಶಿಸ್ತ, ದಕ್ಷತೆ ಉಚಿತಾಭಿನಯ, ಇವು ತುಂಬಾ ಪಳಗಿರುವ ಮೇಧಾವಿಗಳಿಗೆ ಮಾತ್ರ ಪ್ರಕೃತಿಯಿಂದ ದೂರೆಯುವ ವರ. ಅಶಿಕ್ಷಿತರಿಂದಲೂ, ಅರ್ಥ ಶಿಕ್ಷಿತರಿಂದಲೂ, ಬರಿ ಉಮೇದುಳ್ಳವರಿಂದಲೂ ಗೀತನಾಟಕ ಕಂಗಡುತ್ತದೆ.

ಬುದ್ಧಿಯನ್ನು ಪಳಗಿಸಿ ಹತೋಟಿಯಲ್ಲಿಟ್ಟು ಕೊಳ್ಳಬಲ್ಲ ವಸ್ತು ಭಾವವೋ ಅವುತ್ತವಾದದು. ಆದರೆ ಕ್ರಿಯೆಯಲ್ಲಿ ಪ್ರಕಟಗೊಳ್ಳುವಂದುದು. ಸಲಕ ಅಭಿನಯಗಳಿಗೂ ಅದರ ಈ ಲಕ್ಷಣ ಮೂಲವಾಗಿದೆ. ಭಾವದ ಈ ಸ್ಥಾವರವನ್ನು ಅವಲಂಬಿಸಿ ಬುದ್ಧಿ ಈ ಕಲಾಸ್ರೂಪವನ್ನು ಅದನ್ನು ಹೊಳೆಸುವುದಕ್ಕೂಸ್ಥರಣಿಸುತ್ತದೆ. ಗೀತನೃತ್ಯಾಭಿನಯಗಳು ಭಾವ

ಪ್ರಕಟನ ಸಾಧನಗಳು. ಜತೆಗೆ ಒಂದು ಮಿತಿಯಲ್ಲಿ ವಾಗಧರಗಳೂ ಈ ಕಾರ್ಯಕ್ರಮ ಒದಗಿತ್ತವೆ. ಹೀಗೆ ವಿಚಾರ ಪ್ರಧಾನವಾಗಿಲ್ಲದೆ, ವಾಸ್ತವಕ್ಕೆ ಆದಮ್ಮೆ ದೂರ ಸರಿದು ಅ-ಲೋಕವೆನಿಸುವ ಗೀತರೂಪಕಗಳ ಪ್ರದರ್ಶನಕ್ಕೆ ಸಾಮಾನ್ಯವಾದ ರಂಗಸ್ಥಳ ಸಾಲದು. ಅದಕ್ಕಿಂದೇ ಬೇರೆ ಸುಸಜ್ಜಿತ ವೂ ಸವಾರಲಂಕಾರ ಶೋಭಿತವೂ ಆದ ಮಂದಿರ ಅಕ್ಷವಶ್ವಕ. ಗೀತರೂಪಕ ಮಂದಿರದ ಮುಖ್ಯ ಕಾರ್ಯ ಈ ಅಲೋಕಿಕ ವಾತಾವರಣ ಕಲ್ಪನೆ. ಇದನ್ನು ಶೀಲಗಳೂ ಮಂದಿರಾಲಂಕಾರ ಗಳೂ, ರಂಗಸಜ್ಜಿಕೆಯೂ ಸಂಗೀತವೂ ಕಲ್ಪಿಸುತ್ತವೆ.

ಸಮಸ್ತ ರಸಗಳನ್ನೂ ಗೀತರೂಪಕಗಳಲ್ಲಿ ಪ್ರದರ್ಶಿಸಬಹುದು. ಆದರೆ ಶ್ರಂಗಾರ, ಹಾಸ್ಯ ಕರುಣೆಗಳು ಈ ರಂಗದಲ್ಲಿ ತುಂಬು ಕಳೆಯಿಂದ ಮೇರೆಯುತ್ತವೆ. ಕಾರಣವೇನೆಂದರೆ ಒಲವು, ನಗೆ, ಕಂಬನಿಗಳು ಸುತಕದ ಘಲವಾಗಿ ಉದಿಸಿ ಬಿರುವದಿಲ್ಲ. ಹಾಗೆಯೇ ಅದ್ಭುತವೂ ಕೂಡ. ಉತ್ತಮ ಪ್ರದರ್ಶನದಲ್ಲಿ ಎಲ್ಲ ರಸಗಳ ಸಂಕೀರ್ಣ ರಸವೊಂದು ಮೂಡಿ, ನಮಗೆ ಸಂಪೂರ್ಣ ತೃತ್ಯಾಯನ್ನು ತರಬಲ್ಲದು. ಈ ತೃತ್ಯಾ ಬೇರೆದೆ ನಮಗೆ ದೊರೆಯುವ ಹಾಗಿಲ್ಲ. ಗೀತನಾಟಕಗಳ ಉದ್ದೇಶವೇ ಮನಸ್ಸನ್ನು ಶುಚಿಗೊಳಿಸಿ ಶೃಂಗರಿಸುವುದು. ಒಂದೊಂದು ಸ್ವಭಾವದಲ್ಲಿ ಒಂದೊಂದು ತರಹ ವಾಲಿನ್ಯವಿರುತ್ತದೆ. ಚಿತ್ತವನ್ನು

ಮೂರ್ವಗ್ರಹಗಳಿಂದ ಬಿಡಿಸುವುದು ಕಷ್ಟ. ಹಾಸ್ಯ ಈ ಶುದ್ಧಿಕರಣದಲ್ಲಿ ತುಂಬ ಸಹಕಾರಿ. ಶ್ರಂಗಾರ ತನ್ನ ಹೆಸರಿಗೆ ತಕ್ಷಂತೆ ಮನಸ್ಸಿಗೆ ಹಬ್ಬದ ಸದಗರ ವನ್ನು ತರುತ್ತದೆ. ಕರುಣೆ ಜಿನ್ನತ್ಯಕ್ಕೇರಿಸುತ್ತದೆ. ಬೀಭತ್ಸೆದಿಂದ ಮನೋದೂರ ನಮಗೆ ಸುಲಭ ವಾಗಿ ಸಿದ್ಧಿಸುತ್ತದೆ. ರೌದ್ರದಿಂದ ಅನ್ಯಾಯಕ್ಕೆ ಪೂರ್ಣ ತಪ್ಪಿ, ನಮ್ಮ ಮನಸ್ಸು ಜಯದ ಆನಂದ ವನ್ನು ಪಡೆಯುತ್ತದೆ. ಇವೆಲ್ಲಕ್ಕೂ ಸಾಫ್ತಿಯಿಭಾವ ತವರಾಗಿರಬೇಕು. ದುರಂತ ನಾಟಕವನ್ನು ನಾಟಕದ ಉತ್ತಮೋತ್ತಮ ಕಲಾರೂಪವೆಂದು ಹೇಳುವುದುಂಟು. ನಮ್ಮ ಸಂಗೀತವನ್ನೂ ಕಥಕ್, ಭರತನಾಟ್ಯ ಮುಂತಾದ ವಿಭವಸಂಪನ್ಮೂಲ ಕಲಾ ಪರಿಣಾಮಗಳನ್ನೂ ನಾವು ಭಾವಿಸಿಕೊಂಡರೆ ಇವು ದೃಶ್ಯಗಳಲ್ಲಿ ಸುಪ್ರಯುಕ್ತವಾದಾಗ ಉದ್ದೇಶಿಸುವ ರಸ ಪ್ರಾಯಶಃ ಕಲಾಜನ್ಯಾನಂದದ ಚರಮ ಸೀಮೆಗೆ ನಮ್ಮನ್ನು ಒಯ್ಯಬಹುದೆಂದು ಈ ಲೇಖಕಿನಿಗೆ ಅನ್ವಯಿಸುತ್ತದೆ.

ಒಳಗೆ ಕಾಲಿಟ್ಟ ಕ್ಷಣಿ ನಾವು ನಮ್ಮ ರೂಢಿಯ ಜಡಲೋಕವನ್ನು ಬಿಟ್ಟು ಬೇರೊಂದು ಲೋಕಕ್ಕೆ ಬಂದಿದ್ದೇವೆ ಎಂಬ ಬೇರಗು ನಿರಾಯಾಸವಾಗಿ ನಮ್ಮಲ್ಲಿದ್ದಿಸುವಂತೆ ಮಾಡಲು ವಾದ್ಯವ್ಯಂದವೂ ತುಂಬ ಸಹಕಾರಿ. ಅದರಲ್ಲಿ ಮುಖ್ಯವಾದದ್ದು ಮೃದಂಗದ ಮಾಜನೆ. ಕಾಳಿದಾಸ ಇದನ್ನು ತನ್ನ ಮಾಜವಿಕಾಗಿ ಮಿಶ್ರಿಸಿ ತುಂಬ ಪ್ರಶಸ್ತವಾಗಿ

ಕನ್ನಡದ ವೇಸರಾಂತ ವಿಮರ್ಶೆ ಎಂಬ ನಾರಾಯಣ ಶೇಟ್ಟೆಂದಿಗೆ (ಸುಜನಾ) ಮತ್ತಿನ



ವಣ್ಣಸಿದ್ಧಾನ್ಮಿನೆ. ಮಾತುಗಳನ್ನೂ ಧಾತುಗಳನ್ನೂ ಗೀತಗಳಿಂದ ಹೊರತ್ತಿಲ್ಲಿ ಅವಗಳ ಲಯ ಭಾಗ ವನ್ನು ಮಾತ್ರ ಮುಧುರ ನಾದತರಂಗಗಳಿಂದ ಬಿಡಿಸುವ ಈ ಮನೋಜ್ಞ ವಾದ್ಯವನ್ನು ಎಪ್ಪು ಹೊಗಳಿದರೂ ಸಾಲದು. ಈ ನಾದಲಹರಿಯಿಂದ ಈ ನವಲೋಕದ ಹೆಚ್ಚಾಗಿಲು ತೆರೆಯುತ್ತದೆ. ಒಂದು ಆಷಟ್ಯಯಕರವಾದ ಭಾವಲೋಕವನ್ನು ನಾವು ಪ್ರವೇಶಿಸುತ್ತೇವೆ. ನೃತ್ಯಾಭಿನಯಗಳಿಗಿಂತ ಹೆಚ್ಚಾಗಿ ಸಂಗೀತ ಮಾತ್ರ ಈ ಅಜ್ಞರಿಯನ್ನು ಆಡುತ್ತವಾಗಿ ನೆಲೆಗೊಳಿಸಬಲ್ಲದು.

ಗೀತರೂಪಕಗಳ ಈ ಹಾಡುಗಳ ಧಾತು ಗಳನ್ನೂ ಎಂದರೆ ಸಂಗೀತದ ಸ್ವರಗಳನ್ನು ಮತ್ತು ಮಾತುಗಳನ್ನೂ ಎಂದರೆ ಸಾಹಿತ್ಯ ಭಾಗವನ್ನೂ ಒಬ್ಬನೇ ಜೋಡಿಸಿ ಹಾಡುಗಾರಿಗೆ ಕಿಲುವುದು ನಮ್ಮ ಮೂರ್ವದ ಪದ್ಧತಿ. ಒಬ್ಬನ ಸಾಹಿತ್ಯಕ್ಕೆ ಮತ್ತೊಬ್ಬನು ಸ್ವರಗಳನ್ನು ಹಾಕಿ ಮಟ್ಟಗಳನ್ನು ರಚಿಸುವುದು ಈಚೆಗೆ ಹೆಚ್ಚಾಗಿ ಕಂಡುಬರುತ್ತದೆ. . . ಮಾತುಗಳಲ್ಲಿ ಮೂರ್ತಿಮತ್ತಾಗುವ ಭಾಗಗಳನ್ನು ಮತ್ತೊಷ್ಣ ಸುಟಗೊಳಿಸಿ. ಅವಗಳ ಕಾಂತಿಯನ್ನು ವರ್ಧಿಸುವುದು ಒಂದು ಕೌಶಲ ವಾದರೆ, ಸಂಗೀತ ಸ್ವರಗಳಲ್ಲಿ ಲಂಯಗಳಲ್ಲಿ ಮೂಡುವ ಭಾವಗಳಿಗೆ ವಿಚಿತ ಸ್ವರೂಪವನ್ನೂ ಘನತೆಯನ್ನೂ ನೇರ ಗುರಿಗಳನ್ನೂ ವಾಗಧರಗಳ ಮೂಲಕ ಕೊಡುವುದು ಮತ್ತೊಂದು ಕಲಾ ಎಂದಿಗೆ ಮುತ್ತಿನ

ಕೌಶಲ. ಇವರಡೂ ಗೀತ ರೂಪಕಗಳಲ್ಲಿ ಸಾಮ ರಸ್ಯದಿಂದ ಮಿಳಿತವಾಗಬೇಕಾಗುತ್ತದೆ. ಸ್ವರರಚನೆ ಗಾರನಿಗೆ ಸಾಹಿತ್ಯದಲ್ಲೂ, ಸಾಹಿತಿಗೆ ಸಂಗೀತದಲ್ಲೂ ಅಭಿರುಚಿಯಿದ್ದು, ಮನೋ ಮೃತ್ಯಿಯಿಂದ ರಸ್ಯಕ ಪಕ್ಷಪಾತಿಗಳಾಗಿ ಇಬ್ಬರೂ ಸಹಕರಿಸಿದಾಗ ತುಂಬ ಸ್ವಾರಸ್ಯವಾದ ಗೀತ ರೂಪಕಗಳು ಮೂಡಿ ಬರುತ್ತವೆ.

ಗೀತನಾಟಕಗಳ ಸಂಗೀತ ಗೆಲುವಾಗಿರಬೇಕು, ನವೀನವಾಗಿರಬೇಕು, ಆದರೆ ರಾಗೋದ್ದೇಕಕ್ಕೆ ಅದರಲ್ಲಿ ಸ್ವಲ್ಪವೂ ಅವಕಾಶವಿರಬಾರದು. ರಸಕ್ಕೆ ರಾಗೋದ್ದೇಕ ಪರಮಶತ್ರು. ಅದು ಕಲೆಯ ಬೆರಗನ್ನು ಕೆಡಿಸುತ್ತದೆ. ನಮ್ಮ ಮನಸ್ಸು ಲೋಕಕ ಭಾವಗಳ ವರ್ತವಾಗುವಂತೆ ಮಾಡಿ ರೂಪಕದ ಸೌಂದರ್ಯವನ್ನೇ ನಾಶಮಾಡುತ್ತದೆ. ಗೀತ ರೂಪಕಗಳಲ್ಲಿ ಗಂಭೀರವೂ ಉದಾರವೂ ಆದ ಭಾವಗಳಿಗೆ ಹೊರತು, ಮಿಕ್ಕದೇಗಳಲ್ಲಿ ಶಾಸೀಯ ಪೌಧಸಂಗೀತ ಪ್ರಯುಕ್ತವಾಗಬಾರದು. ಆದರೆ ಸಂಗೀತಗಾರರೂ ವಾದ್ಯಗಾರರೂ ಸಂಗೀತ ನಿದೇಶಕನೂ ಶಿಕ್ಷಾಚಾರ್ಯರೂ ಶಾಸೀಯ ಸಂಗೀತದಲ್ಲಿ ನುರಿತವರಾಗಿರಬೇಕು. ಗೀತನಾಟಕ ದ ಭಾಷೆಯೇ ಸಂಗೀತ. ಮಾತುಗಾರನಿಗಿಂತ ಸ್ವರಕಾರ ಇಲ್ಲಿ ಮುಖ್ಯ ಸಂಗೀತ ಹೆಚ್ಚಾಗಿರುವ ಗೀತನಾಟಕ ಯಥಸ್ವಿರ್ಯಾಗಲಾರದು, ಅದರ ಮಾತು ಎಷ್ಟೇ ಸ್ವಾರಸ್ಯವಾಗಿದ್ದರೂ ಸಹ ಸ್ವಭಾವಕ್ಕೆ



ಉಚಿತವಾಗಿರಬೇಕು, ಮೋಡಕವಾಗಿ ಇರಬೇಕು; ಅದನ್ನು ಕೆಳಗಿಳಿಸುವಂತಿರಬಾರದು.

ಎಲ್ಲ ಬಗೆಯ ಸಂಗೀತ ಪ್ರಕಾರಗಳೂ ಉಚಿತ ವಾಗಿ ಜೋಡಿಸಿದ್ದೇ ಆದರೆ ಗೀತರೂಪಕ ಗಳಲ್ಲಿ ಶೋಭಿಸುತ್ತವೆ. ಜಾನವರದ ಗೀತಗಳ ಮಣಿಗಳಿಂದ ಹಿಡಿದು ಪ್ರೈಡ ಸಂಗೀತ ರಚನೆಗಳವರೆಗೆ ಇದರ ಹರವು ಹರಡಿದೆ. ಈ ಸಂಗೀತಕ್ಕೆ ಹಿಂದುಸ್ತಾನಿ-ಕನಾಟಿಕ, ಹೌರಸ್ಟ್ಯ-ಪಾಶಾತ್ಯ ಎಂಬ ಮದಿಮೈಲಿಗೆಗಳಿಲ್ಲ. ಭಾವಕ್ಕೆ ತಕ್ಷಿಂಧ ಮಟ್ಟಗಳು, ಅಷ್ಟೇ ರಾಗೋದ್ದೇರಕಕ್ಕೂ “ಮೋಲಿ” ಸಂಗೀತಕ್ಕೂ ಮತ್ತು ಎಲುಬಿಲ್ಲದ ನೆಲದ ಮೇಲೆ ತೆವಳುವ ಸಂಗೀತಕ್ಕೂ (ಬೀಭತ್ಸವನ್ನು ಪ್ರದರ್ಶಿಸುವಾಗ ಹೊರತು) ಇಲ್ಲಿ ವಡಗೊಡಬಾರದು. ವ್ಯವಸ್ಥಾಪಕ-ಸೂತ್ರಧಾರ, ವಾಗ್ನೀಯಕಾರ, ಸಂಗೀತ ಶಿಕ್ಷಣಾರ್ಥಿ ಜತೆಗೆ ಕೆವಿ ಇವರು ಮೇಧಾವಿಗಳಾಗಿಯೂ ಸಹವರ್ತಿಗಳಾಗಿಯೂ ಶುಚಿರುಚಿಯುಳ್ಳವರಾಗಿಯೂ ಇದ್ದು ಚೆಚ್ಚಿರುವುದು ಇರುವುದು ಜನರನ್ನು ಕೆಲಕಾಲವಾದರೂ ಅರಿಷಂಗರ್ವದ ಹಿಡಿತದಿಂದ ಬಿಡಿಸುವುದಕ್ಕೇ ಹೊರತು ಅದನ್ನು ಹೊಮ್ಮಿಸು ವುದಕ್ಕಿಲ್ಲ.

ಗೀತರೂಪಕದಲ್ಲಿ ವಾದ್ಯವೃಂದದ ಪ್ರಮುಖೀ ವನ್ನು ಒಳ್ಳೆಬುವ ಅವಶ್ಯಕತೆಯೇ ಇಲ್ಲ. ಗೀತ ನಾಟಕದಲ್ಲಿ ಸಂಗೀತ ಮೌದಲಿನಿಂದ ಕೊನೆಯ ವರೆಗೂ ವಡಿಡಿದೆ ದ್ವನಿಸುಸ್ತಿರಜೆಕಾಗಿರುವುದರಿಂದ ವಾಗ್ನೀಯಕಾರರೂ ಸಂಗೀತ ಶಿಕ್ಷಕರೂ ಅವಗಳ ರೂಪದ ವಿಷಯದಲ್ಲಿ ತುಂಬ ಆಲೋಚನೆ ಮಾಡಬೇಕಾಗಿರುತ್ತದೆ. ರಾಗನಿಬಧವಲ್ಲದ ಸಂಗೀತವೂ ನಮ್ಮಲ್ಲಿ ಕಡಿಮೆ. ಪಾಶಾತ್ಯರಲ್ಲಿ ಈ ರಾಗಸೀಮಾತೀತ ಸಂಗೀತ ಬಳಕೆಯಲ್ಲಿದೆ. ಒಂದು ಹಾಡಿಗೆ ಎರಡು ಮೂರು ಸ್ವರವಿಂದ ಗಳನ್ನು ಜೋಡಿಸಿ ಏಕಾಲದಲ್ಲಿ ಹಾಡುವ ಸೌಕರ್ಯವೂ ಪಾಶಾತ್ಯ ಸಂಗೀತದಲ್ಲಿಂಟು. ಇದರಿಂದ ಸಾಮೂಹಿಕ ಸಂಗೀತಕ್ಕೆ ತುಂಬ ಕಳೆಬರುತ್ತದೆ. ಗೀತರೂಪಕಗಳಲ್ಲಿ ಇಂಧ ಬಗೆಗಿಯ ಭಾವನವರ್ತಿಯಾದ ಪ್ರಯೋಗಗಳಿಗೆ ಬಹಳ ಅವಕಾಶಗಳಿವೆ. ಪ್ರತಿಭಾವಂತರಿಗಂತೂ ಇದೊಂದು ಸುವಿಶಾಲ ಕ್ಷೇತ್ರ ತೆರೆದಿದೆ.

ಸಂಗೀತಗಾರರನ್ನು ಗೇಯ ನಾಟಕಗಳಿಗೆ ಅಯ್ಯೆ ಮಾಡುವಾಗ ತಾರ, ಮಂದ್ರ, ಮಧ್ಯಕಂತದವರನ್ನು ಎಚ್ಚರಿಕೆಯಿಂದ ವಿಂಗಡಿಸಿ ಅಯ್ಯುಕೊಳ್ಳುವುದು ಉತ್ತಮ. ಗೀತನಾಟಕದಲ್ಲಿ ಪ್ರತಿಯೊಂದು ಪಾತ್ರವೂ ತಕ್ಷ ವೇಷಭಾಷಣ ಗಳಿಂದ ಅಲಂಕೃತವಾಗಿರಬೇಕಳ್ಳದೆ, ನೃತ್ಯದಿಂದ ಲೂ ಆಂಗಿಕಾಭಿನಯ ಗಳಿಂದಲೂ ಸಾಮಾಜಿಕರ ಮನಸ್ಸನ್ನು ರಂಜಿಸೇಕಾಗುತ್ತದೆ. ಅಭಿನಯವನ್ನು ಗೇಯನಾಟಕಗಳ ಮರುಳೆಂದೇ ಭಾವಿಸಬಹುದು.

ಗೀತನಾಟಕದ ಎಲ್ಲ ಅಂಗಗಳ ಮರುಗಳನ್ನೂ ಬಿಳಿವನಾಗಿ, ರಾಸಿಕನೂ, ಶಿಕ್ಷಿತನೂ, ಜನರ ಸ್ವಭಾವವನ್ನು ಅರಿತು ಆಳುವಂಥವನೂ, ಧೈರ್ಯಸಂಪನ್ಮೂಲ ಆದ ವ್ಯವಸ್ಥಾಪಕ ಸೂತ್ರಧಾರ ಮಾತ್ರ ಗೀತ-ನೃತ್ಯ-ನಾಟಕಕ್ಕೆ ಜಯ ತರಬಲ್ಲನು. ಅವನು ಸಂಪ್ರದಾಯ ಮತ್ತು ಪ್ರಗತಿಗಳನ್ನು ಸಮರ್ಪಿಸಿಕೊಂಡು ಮುಂದುವರಿಯಾತ್ಮ, ಉಚಿತವಾದುದನ್ನೇಲ್ಲ ಆರಿಸಿಕೊಳ್ಳುತ್ತಾನೆ. ನಾಟಕದಿಂದ ಎಲ್ಲ ಪರ್ಗಡ ಜನರೂ ಯಾವ ಯಾವುದನ್ನು ಅಪೇಕ್ಷಿಸುತ್ತಾರೆ ಎಂಬುದರ ನಿಷ್ಪಾತ್ವಾದ ತಿಳಿವಳಿಕೆ ಆತನಿಗಿರುತ್ತದೆ. ಹೀಗೆ ಸೂತ್ರಧಾರ ರಂಗಕ್ಕೆ ನಾಟಕವನ್ನು ತಂದುತೋರುವುದರಲ್ಲಿ ಮುಖ್ಯ ಪಾತ್ರ ವಹಿಸುವುದಲ್ಲದೆ ಅದು ಸಾಮಾಜಿಕರ ಕೆಣ್ಣಿಗೆ ಹೇಗೆ ಕಾಣಲ್ಪಡೆ ಎಂಬ ಪರಾಮರ್ಶಕೆನ ಪಾತ್ರವನ್ನು ವಹಿಸಬೇಕಾಗುತ್ತದೆ. ಏಕೆಂದರೆ ಪಾತ್ರಗಳಿಗೆ ತಮ್ಮ ಪಾತ್ರಗಾರಿಕೆಯಲ್ಲಿ ಮಾತ್ರ ಆಸಕ್ತಿ ಸೂತ್ರಧಾರನಿಗೆ ಮಾತ್ರ ಇವರೆಲ್ಲರ ದೃಷ್ಟಿಗಳೂ ತನ್ನಲ್ಲಿ ಒಳಪಟ್ಟಿಸಬೇಕಾಗುತ್ತದೆ. ಈ ಅಗಾಧ ಕೂಟವನ್ನು ನಿಯಂತ್ರಿಸುವವನೇ ಸಮರ್ಥ. ಗೀತನಾಟಕದ ಗೆಲುವು ಸೂತ್ರಧಾರನ ಕ್ಷಯಲ್ಲಿ ನಿಜವಾಗಿಯೂ ಇದೆ.

‘ಕಾದಿರಬಲ್ಲವನೇ ಕಾಮಿತಗಳನ್ನು ಪಡೆವಾತ’ ಎಂಬ ಮಹಾಕವಿ ಗಯಕಿ ಎಲ್ಲೋ ಹೇಳಿದ್ದಾನೆ. ಶೈವಿಗಾಯನ ಪಟ್ಟಿಗಳನ್ನು ಅಭಿನಯ ವಿಶಾರದ ‘ರನ್ನೂ, ರಂಗನಿಮಾಣ ಜತುರರನ್ನೂ ಪ್ರಸಾಧನ ಪ್ರವೀಣರನ್ನೂ ಗೀತನಾಟಕ ಪ್ರದರ್ಶನಗಳಲ್ಲಿ ಕಲೆಹಾಸಿ ಆಧುನಿಕ ವಿದ್ಯಾ ಪ್ರಮೀಣರಿಗೂ ಸಾಮಾನ್ಯ ಜನಕ್ಕೂ ಎಚ್ಚಿತಿರುವಾಗಲೇ ವಿಶಾಲತ ಭಾವವನ್ನು ತಂದು ಆತ್ಮ ಪ್ರವರ್ಥಕವಾದ ರಸಜಾಗರವನ್ನು ಉಂಟು ಮಾಡುವ ಸೂತ್ರಧಾರನಿಗೆ ರಸಿಕರೆಲ್ಲರೂ ಕಾಯಿವುದನ್ನು ಕಲಿಯೋಣ.

# షుత్రిన అవర గీతయాపకగళ సంగీతవన్న శులితు వి. దొరేష్ణామి అయ్యంగార్

కవి తాను నిమిసిద సాహిత్యచే తన్న మనోభేష్టద సంగీతవన్న తానే అభివడిసి సంగీత మతు సాహిత్యగళల్లి ఒళ్ళే అభిరుచియుళ్ళ సహయరు వృందకే సంతోషవన్న ఉంటు మాడువ ప్రసంగగళు తుంబా ఏరిశా. ఇంతప కవివృందదల్లి మ.తి.న. అవర స్థాన బలుదొడ్డదు.

స్వరప్రస్తావరహోందిగి ప్రసంగవాగుతీరువ శ్రీ మ. తి. నరసింహాచాయిర గీతరూపకగళు కన్నడకులరసికరిగి రసదౌతణ. అత్యంత జనశ్రీయవాగిరువ ఈ కృతిగళ సంగీత కౌతులవన్న కురితు ఎరదు మాతగళన్న హేఖువ కేలస నన్న పాలిగే బందద్ద నన్న సుయోగా.

ఈగ సుమారు హదిన్యేదు వషణగళ హిందే, మ.తి.న. అవర గీతరూపక ‘వసంతజందన’ ద సౌరభవన్న అనుభవిసి ఆనందిసువ సందబ్ధపోందు ఒదగి బందిత్తు. గీతగళ శ్లేలి, ధాటి, నవీనతే మత్తు అవరు బళసిద్ద కేలవు హోస రాగగళు నన్న కుతూహలవన్న కేరళిసిదువు. క్రైమబధ్యవాగి శాస్త్రాధ్యయన మాడి సంగీతవన్న అవరు అరసి హోగిద్దరూ సంగీతమే మ.తి.న. అవరన్న అరసి బందిదే ఎన్నబేకు. అవరదు అపూవ మనోధమ్. శాసద జాడిన జాలదల్లి సిక్కిశోందు సంప్రదాయుళ్ళ శరణు బిదిద్దరే, పూర్యతః అవరు తమ్మే ఆద హోస దారియన్న హిడిదు రమణీయవాద కలునా ఏహారగళన్న నిమిసలు సాధ్యవాగు త్రితో ఇల్లవో హేళలుబరువుదిల్ల.



శ్రీ మ.తి.న. అవరు రచిసిరువ ‘హరిణాభిసరణ,’ ‘హంసదముయంతి,’ ‘గోకుల నిగమన,’ ‘వషణహషణ,’ ‘రామోదయ,’ ‘సీతాపరిణయ,’ ‘దీపలశ్శి’ ముంతాద గీతరూపకగళన్న పెరిజయమాడిశోళ్చువ కేలవు సుసందబ్ధగళు ఈజిగే నన్న పాలిగే బందువు. ఒంచోందు గీతరూపకదల్లియూ ఒందోందు రసానుభవద వ్యేతిష్ట్యావిదే. ఒందోందూ సాహిత్య మత్తు సంగీతగళ మధుర సమ్మలనద రసబుగ్గ. మ.తి.న. అవరు “ఒందు హాడన్న మాడువ హోదలు సంగీత ద మట్టిన్న మనస్సినల్లి నిశ్చయిసిశోండు

ఆనంతర అదక్కే హోందువ సాహిత్యవన్ను కల్పిసుత్తేనే” ఎన్నుతూరే. ఆద్యరిందలే ౒ ౒ ఒంద కోసందక్కు కేవల సాహిత్య కృతియాగి మాతవల్లదే సంగీతకృతియాగియూ ఉళిదు కోశ్చప సామధ్యవిదే. గీతగళ సృష్టియల్లి గాంభీయివిదే, బిగియిదే, కుతలతేయిదే, కలాపరిషాణతేయిదే. ఇవర యావుదే గీతరూపకవన్ను తేగెదుకొండరూ ఆరంభ దింద అంత్యదవరెగూ శ్లోక్యగళ మనస్సన్ను అదు సేరేపిడిదు నిల్లిసుత్తదే. ఇదక్కే ముఖ్య కారణమెందరే గీతగళలీరువ వ్యోమధ్య యావ హాడినల్లియూ అనుకరణవిల్ల, ఒందోందూ స్ఫురింత్ర కల్పనేయింద మూత్రివేత్త రజనే. శాసీయు సంగీత కృతిరచనేయ శైలియు హాచేగళు కేలవు, వ్యందగానక్కే అనుగుణ వాదవు కేలవు, నూరక్కే నూరు భాగ నవీనతేయింద శోభిసుప సుగమ గీతగళు వలవు; జానపద ధాటియల్లిరువ హాడుగళు కేలవు; ఓఁగే ఏవిధ రసపాకగళన్నోళగోండ ఈ గీతరూపకగళు ఏవిధ అభిరుచిగళుళ్ల రసికరేల్లరిగూ ఆప్యాయవానవాగుతవే. ఖిరహర త్రియరాగద ‘తశకరే,’ కన్నడరాగద ‘హిదిదు తరువే జింకెయను,’ రంజని రాగద ‘జోళలనొదు గోవింద,’ నాటకురంజి రాగద ‘అడు బా.’ యదుకులకాంభోజి రాగద ‘మిథిలే నీ పుణ్యనగరి,’ సురణి రాగద ‘ఆరివరాపరియ,’ తోడి రాగద ‘శారదీ శోభా,’ బేగడే రాగద ‘గిరిధర కాళమేఘ’ ముంతాద కృతిగళు శాసక్కే మోజే మయాదే సల్బెచేంబ విద్యార్థసర విమతేయ దృష్టియల్లి దపచదింద తలేయేతీ నిల్లబల్లవు. ప్రసిద్ధరాద వాగీయకారరు హిండి హిరువ ఈ రాగగళల్లి జపిత జవణవల్లద కృతిగళన్ను రజిసిరువుదు ముతిన అవర కల్పనా సామధ్యక్కే సాక్షి నుడియుతవే. స్ఫురింత్రవాద ఇవర కల్పనా ప్రమాదల్లి అనేక నూతన రాగగళు మృతాలి బందివే. వాసంతి, సంజీవని, హరిణి, మతువిలాస, గాంధార దోల, శుష్ఠి



విలాస మత్తు ఇన్నూ నామకరణవాగిల్లదే ఇరువ అనేక సుందరవాద రాగగళు ముతిన అవరు సంగీతక్కే నీడిరువ కోడుగే. హిందుస్తాని రాగగళన్ను అనేకవాగి బళసి ద్వారే. మనస్సిన మేలే అజ్ఞోయద పరిణామ వన్ను ఉంటుమాడబల్ల లఘు గీతగళన్ను సృష్టిసువుదరల్లి ఎత్తిద్వారే ముతిన అవరదు. వణమట్టు ఎష్టే లఘువాగిద్వరూ రశాను భవదల్లి అగ్గవిల్ల. అనుకరణవిల్ల. ఇంధ హాడుగళల్లి, ‘ఘన ఏపిన,’ ‘నీరజాస్కి నీ బళయిరే,’ ‘బానబజ్జువ మాగిసి,’ ‘శరయు రాగం,’ బానిదాగే కరిదు తియోఇ,’ ‘తూరి రఘురామన,’ ‘భామా రఘునన,’ ‘బేళగే నమ్మి దీవిగే,’ ఇపు కేలవు. ‘మేలన మేలే తేలువింధా కాల బారద,’ ఎంబంధ జానపద ధాటియ హాడుగళు ఎంధ అరసిక నన్నూ బెరగుగోళిసుత్తవే.

మూఫకాలదింద బంద కన్నడ గీత రూపకగళేనో నమ్మల్లి కేలవివే. ఆదరే అవుగళ మూల సంగీతరచన హిగే ఇత్తెందు యారూ నిద్రాష్టవాగి హేళువంతిల్ల. స్ఫుర సహితవాద కన్నడ గీతరూపకగళ ప్రశచనగే ఇదే మోదలెందు కాణుత్తదే. ముతిన అవర నేత్తెత్తప్పదల్లే ఈ గీతరూపకగళు ప్రశచిత వాగుత్తిరువుదు ఇన్నూ ఏతేష. సంగీత సాహిత్యాభివానిగళూ రసికరూ ఈ రస వాహినియల్లి మిందు ఆనందిసుత్తారే ఎంబు దరల్లి సందేహవిల్ల.

# ಮುತ್ತಿನ ಅವರ ಗೇಯನಾಟಕಗಳು

## ಡಾ ವಿ ದೊರೆಸ್ವಾಮಿ ಅಯ್ಯಂಗಾರ್

ಮುತ್ತಿನ ಅವರ ಸಮಗ್ರ ಗೇಯನಾಟಕಗಳಿಗೆ ಡಾ ವಿ ದೊರೆಸ್ವಾಮಿ ಅಯ್ಯಂಗಾರು ಬರದಿರುವ ಮುನ್ನಡಿಯ ಆಯ್ದು ಭಾಗಗಳು.

ಡಾ. ಮುತ್ತಿನ ಅವರ ಪರಿಚಯ ನನಗಾದದ್ದು ಒಂದು ಸ್ವಾರಸ್ಕರ ಸಂದರ್ಭದಲ್ಲಿ. ಸುಮಾರು 1938ನೇಯ ಇಸವಿ ಇರಬಹುದು. ಆಗ ನನಗೆ 17-18 ವಯಸ್ಸು ಮೈಸೂರಿನಲ್ಲಿ ಬಿ. ಎ. ವಾಸಂಗ ವಾರಾಡುತ್ತಿದ್ದೆ. ನಮ್ಮ ಗುರುಗಳಾದ ವೀಣೆ ವೆಂಕಟಗಿರಿಯಪ್ಪನವರಲ್ಲಿ ಆ ವೇಳಿಗೆ ಏಳಿಂಟು ವರ್ಷ ಸಂಗೀತ ಶಿಕ್ಷಣವಾಗಿತ್ತು. ಒಂದು ದಿವಸ ರಾತ್ರಿ ಸುಮಾರು 9:30ರ ಸಮಯ ಇರಬಹುದು. ಅವರ ಮನೆಯಲ್ಲಿ ವೀಣೆ ನುಡಿಸುತ್ತಾ ಕುಳಿತ್ತಿದ್ದೆ. ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಅವರ ಪು.ತಿ.ನ. ಅವರ ಜೊತೆಯಲ್ಲಿ ನಮ್ಮ ಗುರುಗಳ ಮನೆಗೆ ದಯವಾಡಿದರು. ನಮ್ಮ ಗುರುಗಳು ಇನ್ನೇನು ಮಲಗುವುದಕ್ಕೆ ಹೊರಡುವುದರಲ್ಲಿದ್ದರು. ಒಂದು ಅಭಿಧಿಗಳನ್ನು ವಿಶ್ವಾಸದಿಂದ ಸ್ವಾಗತಿಸಿ, ಪುಶ್ಲ ಸಂಭಾಷಣೆಗಳಾದ ನಂತರ, “ಏನು ಈ ವೇಳೆಯಲ್ಲಿ ಬಂದಿರಲ್ಲಾ? ಏನು ಸಂದರ್ಭ” – ಎಂದು ಕೇಳಿದರು. ರಾಳ್ಳಪಲ್ಲಿಯವರು ಮುತ್ತಿನ ಅವರ ಪರಿಚಯವನ್ನು ನಮ್ಮ ಗುರುಗಳಿಗೆ ಮಾಡಿಸಿ, ಇವರು ದೊಡ್ಡ ಸಂಗೀತರಸಿಕರು, ಅದು ಸಂಗೀತದ ಹುಚ್ಚು ಎಂದರೂ ಉತ್ತೇಷಿಯಾಗಲಾರದು, ನಿಮ್ಮ ಶಿಷ್ಯನ ವೀಣೆ ಕೇಳುವ ಕುಶಾಹಲವನ್ನು ತೋರಿಸಿದರು. ನೋಡಿ ಕರೆದು ಕೊಂಡು ಬಂದಿದ್ದೇನೆ – ಎಂದರು. ಗುರುಗಳು “ನನ್ನ ವೀಣೆನೇ ತೆಗೆದುಕೊಂಡು ಸ್ವಲ್ಪ ಹೊತ್ತು ನುಡಿಸೋ” ಎಂದರು. ಸುಮಾರು ಒಂದು – ಒಂದೂವರೆ ಗಂಟೆಯಷ್ಟು ನುಡಿಸಿದೆ. ಮುತ್ತಿನ

ಅವರು ಮೆಚ್ಚಿಗೆಯನ್ನು ಸೂಚಿಸಿ, “ಏನು ಒಳ್ಳಿಯ ಶಿಷ್ಯನನ್ನೇ ತಯಾರುವಾದ್ದು ಇದ್ದೀರಿ?” ಎಂದರು. ಆಗ ಆದ ಪರಿಚಯ ಇಲ್ಲಿಯವರೆಗೆ ಹೆಚ್ಚು ಹೆಚ್ಚನ ರೀತಿಯಲ್ಲೇ ಬೆಳೆದುಕೊಂಡು ಬಂತು. ಮುತ್ತಿನ ಅವರದು ಬಹಳ ಶ್ರೀಮಂತಿಕೆಯಾದ ಸಂಗೀತಾಭಿರುಚಿ. ಕೇಳಿದ ನಂತರ ಅವರ ಅಭಿಪ್ರಾಯವನ್ನು ನಿಸಂಕೋಚವಾಗಿ, ಖಚಿತವಾಗಿ – ಹೇಳುವ ಸ್ವಭಾವ. ರಸಿಕರಿಂದ ಬರೀ ಹೆಚ್ಚಿಗೆಯು ವಾತಾಗಳನ್ನು ಕೇಳಿ ಕೇಳಿ ಅಭಾಸವಾಗಿ–ಕೆಲವು ಸಂದರ್ಭಗಳಲ್ಲಿ ಉತ್ತೇಷಿತವಾದವು–ಇವರ ದಿಟ್ಟತನದ ಪ್ರತಿಕೀಯೆ ಮನಸ್ಸಿಗೆ ಕಸಿವಿಸಿಯುಂಟು ವಾಡುತ್ತಿತ್ತು. ಹೆಚ್ಚಿಗೆ




ಯಾಗಲೀ, ಟೀಕೆಯಾಗಲೀ ಅಷ್ಟೇ ಶುದ್ಧ ಮನಸ್ಸು ರಾಗಿ ಹೇಳುತ್ತಿದ್ದರು. ನಮಗೆ ಉಬ್ಬಿಸಿ ಕೊಂಡು, ಉಬ್ಬಿಸಿಕೊಂಡು ಇವರ ಪ್ರತಿಕ್ರಿಯೆ ಬೇರೆಯಾಗಿಯೇ ಅನುಭವ ಉಂಟುಮಾಡುತ್ತಿತ್ತು. ಸ್ವಲ್ಪ ದಿವಸ ಆದ ಮೇಲೆ ಮನಸ್ಸಿಗೆ ಬಗ್ಗಿತು. ಈಧರಾ ಅಭಿಪ್ರಾಯವನ್ನು ತಿಳಿಸುವವರು ನನ್ನ ಜೀವನ ದಲ್ಲಿ ಕೇವಲ ನಾಲ್ಕೆಡು ಜನ ಇರಬಹುದು. ಇಂಥವರಿಂದಲೇ ನನ್ನ ಸಂಗೀತದಲ್ಲಿದ್ದ ಅನೇಕ ದೋಷಗಳನ್ನು ಸರಿಮಾಡಿಕೊಳ್ಳಲು ಸಾಧ್ಯವಾಯಿತು.

ನಾನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸಂಗೀತ ನಿರ್ದೇಶಕನಾಗಿ ಸೇರಿದ ನಂತರ ಮು.ತಿ.ನ. ಅವರ ಸಂಗೀತ ಕಲ್ಪನಾಶಕ್ತಿಯನ್ನು ನೋಡಿ ಆಶ್ಚರ್ಯಪಡ್ಡಿ ಇವರು ಶರ್ಶಿಯ ಸಂಗೀತವನ್ನು ಸಂಪ್ರದಾಯಬದ್ಧವಾಗಿ ಅಭ್ಯಾಸ ಮಾಡಿದ್ದರೆ, ಈ ಬಗೆಯು ಕಲ್ಪನೆ ಅವರಿಗೆ ಬರುತ್ತಿತ್ತೇ ಎಂಬುದು ನನ್ನ ಅನುಮಾನ. ಆಕಾಶವಾಣಿಯಲ್ಲಿ ಸೇರಿದ ತರುಣದಲ್ಲಿ ನಾನು ಮೊದಲ ಬಾರಿಗೆ ಪ್ರಸಾರಕ್ಕೆ ಅಳವಡಿಸಿದ ಇವರ ಗೀತರೂಪಕ, ಹಂಸದಮಯಂತಿ. ನನಗೆ ಇನ್ನೂ ಈ ವಿಧಾದ ಕೆಲಸದ ಅನುಭವ ಸಾಕಷ್ಟು ಇರಲಿಲ್ಲ. ಮುತ್ತಿನ ಅವರು ಒಂದೊಂದು ಹಾಡಿನ ಧಾಟಿಯನ್ನು

ಹಾಡಿ ತೋರಿಸಿದರು. “ನೀವು ಸಂಗೀತವನ್ನು ಶಾಸೀಯವಾಗಿ ಅಭ್ಯಾಸ ಮಾಡಿದ್ದೀರಿ. ಆದ್ದರಿಂದ ನಿಮ್ಮದೇ ಕ್ರಮದಲ್ಲಿ ಸಂಗೀತ ಅಳವಡಿಸಿ” ಎಂದು ಅವರು ನನಗೆ ಹೇಳುತ್ತಿದ್ದರು. ಆದರೆ ನಾನು ನಿಮ್ಮ ಕಾನೆಪ್ಪು ಜೆನಾಗಿದೆ. ನಿಮ್ಮ ಹಾದು ಹಾಡೋವರಿಗೆ ಅದಕ್ಕೇ ನಾನು ಸಂಗೀತದ ಲಿಖಿತಾಕ್ಷಾತ್ಕಾರದ ತೇಸೆನ್ನು. ಅದೇ ಇರಲಿ ಎಂದು ಅವರ ನೋಟಿಸುತ್ತಿದ್ದೆ.

ಮುತ್ತಿನ ಅವರ ಎರಡನೆಯ ಗೀತರೂಪಕ ರೇಡಿಯೋ ಪ್ರಸಾರಕ್ಕೆ ನಾನು ಅಳವಡಿಸಿದ್ದು. ವಸಂತಚಂದನ. ಆ ವೇಳೆಗ ಕಾರ್ಯಕ್ರಮದಲ್ಲಿ ಯಾರಿಕೆಯ ಸಾಕಷ್ಟು ಅನುಭವ ನನಗೆ ಬಂದಿತ್ತು. ಗೀತರೂಪಕದಲ್ಲಿ ಮುತ್ತಿನ ಅವರ ಹೊಸ ಕಲ್ಪನೆಗಳ ಶ್ರೀಮಂತಿಕೆಯನ್ನು ಅರಿತು ಕೊಳ್ಳಬ ಸಾಮರ್ಥ್ಯವೂ ನನಗೆ ಬಂದಿತ್ತು. ವಸಂತ ಚಂದನ ದ ಪ್ರಸಾರ ಶ್ರೋತೃಗಳಿಗೆ ಸಾಕಷ್ಟು ಶೃಷ್ಟಿಯನ್ನು ತಂದುಕೊಟ್ಟಿತ್ತು.

ಅವರ ಗೋಕುಲ ನಿಗರುಮನ ಡೆಲ್ಲಿಯಿಂದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪ್ರಸಾರವಾಗಿ ಬಹಳ ಮೆಚ್ಚಿಗೆ ಪಡೆಯಿಲು. ನಾನು ತಯಾರು ಮಾಡಿದ ಇವರ ಕೊನೆಯ ಗೀತರೂಪಕ, ಕಚೇರಿ ಕ್ಷಯ. ಕನ್ನಡದಲ್ಲಿ ಕೆಲವು ಗೀತರೂಪಕಗಳಿವೆ. ತಿಪ್ಪಣಿ



ಫೋಟೋ ಮುಹಂದ್ ಎ ಎನ್

ಯ್ಯನ ‘ಹನುಮದ್ವಿಲಾಸ,’ ಚಿಕ್ಕದೇವ ರಾಜ ಒಡೆಂಪುರ್ ಅವರ್ ‘ಗೀತಗೋಪಾಲ,’ ಮರಂದರದಾಸರ ಗಜೀಂದ್ರ ಮೋಹಕ್ ಮುಂತಾದವು. ಆಧುನಿಕ ಕಾಟಗಳಲ್ಲಿ ಈ ಗೀತರೂಪಕಗಳನ್ನು ಬರೆದವರು ಮುತ್ತಿನ ಅವರೇ ಮೊದಲನೇಯವರು ಮತ್ತು ಎತ್ತಿದ ಕೈ. ಸಾಹಿತ್ಯವನ್ನು ಮತ್ತೆ ಕೆಲವರು ಬರೆದಿದ್ದಾರೆಯೇ ವಿನಾ ಸಂಗೀತ ಹೇಗೆರಬೇಕಂಬ ಕಲ್ಪನೆ ಇರಲಾರದು. ಅದನ್ನು ಸಂಗೀತ ವಿದ್ವಾಂಸರು ಸರಿಯಾದ ಸಂಗೀತ ಉಚಿತಿ ಕೊಂಡು ಸಂಗೀತಕ್ಕೆ ಅಳವಡಿಸಬೇಕಾಗುತ್ತದೆ. ಮುತ್ತಿನ ಅವರ ಗೀತರೂಪಕಗಳಲ್ಲಿ ವಿಶೇಷ ವೇನೆಂದರೆ, ಮಾತು ಮತ್ತು ಧಾತು - ಎರಡನ್ನೂ ಅವರೇ ಸೃಷ್ಟಿ ಮಾಡಿರುವುದರಿಂದ ಒಂದು ಸರಿಯಾದ ಹದ ದಲ್ಲಿ ಅವು ಮಿಶ್ರಣವಾಗಿರುತ್ತವೆ.

ಅನೇಕರು ನನ್ನನ್ನು ಕೇಳಾರೆ - ಪು.ತಿ.ನ. ಅವರ ಸಂಗೀತ ಯಾವ ಪ್ರಕಾರಕ್ಕೆ ಸೇರಿದ್ದ ಎಂದು. ಶಾಸೀಯ ಸಂಗೀತವೇ, ಸುಗಮ ಸಂಗೀತವೇ, ಇಲ್ಲ ಜಾನಪದ ಸಂಗೀತವೇ ಅದಕ್ಕೆ ನನ್ನ ಉತ್ತರವಿಷ್ಟೇ - ಇಷ್ಟು ಪ್ರಕಾರಗಳನ್ನು ಸೇರಿದ ಇದು ಮುತ್ತಿನ ಸೃಷ್ಟಿಯ ಸಂಗೀತ ಪ್ರಕಾರ ಎನ್ನಬಹುದು. ಒಂದು ಗೀತರೂಪಕದಲ್ಲಿ ಇಷ್ಟು ಅಂತಿಗಳಿರುತ್ತವೆ. ಅನೇಕ ಸಾಹಿತಿಗಳು “ಪಿನಪ್ಪಾ ನಿಮ್ಮ ಶಾಸೀಯ ಸಂಗೀತ ನಿಂತ ನೀರಿನಂತೆ ಆಗಿದೆ” ಎಂಬ ಅನುಭವವಿಲ್ಲದ ಮಾತುಗನ್ನು ಅಿದಿದ್ದಾರೆ. ಹೊಸ ಪ್ರಯೋಗಗಳು ಯಾವುದೂ ನಡೆಯುತ್ತಿಲ್ಲ ಎಂಬ ದೂರೂ ಇದೆ. ಒಮ್ಮೆ ಸಭ್ಯರೊಂದರಲ್ಲಿ ಈ ಮಾತು ಬಂದಾಗ ಮುತ್ತಿನ ಅವರೇ ಪ್ರಯೋಗ ಮಾಡಿದ್ದಾರಲ್ಲ. ಇದಕ್ಕೆ ಏನು ಹೇಳುತ್ತೀರಿ, ಎಂದು ಮರಪ್ಪತ್ತೆ ಕೇಳಿದಾಗ ಅವರು ಮಾನವಾದರು. ಗೀತರೂಪಕಗಳ ಬಗ್ಗೆ ಮುತ್ತಿನ ಅವರ ಒಂದು ಹೆಚ್ಚಿಗೆಂದನ್ನು ನೋಡಿ. ಇವರ ಸಾಹಿತ್ಯದ ಗುಣಮಟ್ಟಿ ಕಡಿಮೆಯಾಗಲಿಲ್ಲವೇ ಎಂಬ ಸಂದೇಹ ವ್ಯಕ್ತಪಡಿಸಿರುವುದು ಉಂಟು. ಆದರೆ, “ಇದು ಅನಿವಾರ್ಯ. ಸಂಗೀತ ಸಾಹಿತ್ಯ ಎರಡೂ ಒಂದು ಹದದಲ್ಲಿ ಕೂಡಿಕೊಳ್ಳಬೇಕಾದರೆ ಇದು ಬೇಕು.” ಮುತ್ತಿನ ಅವರ ಇತರೆ ಸಾಹಿತ್ಯ ಕೊಡುಗೆ ಅತ್ಯಂತ ಶ್ರೀಮಂತವಾದದ್ದು. ಬರೀ ಸಾಹಿತ್ಯವೇ ಬೇಕು ಎನ್ನುವವರು ಅದನ್ನು ಮರೆಯಬಾರದು.



ಪತ್ತಿ ಶೇಜಮ್ಮೆ ನವರೊಂದಿಗೆ ಮುತ್ತಿನ

ಮುತ್ತಿನ ಅವರ ಆರಾಧ್ಯ ದೈವ ಕೃಷ್ಣನಾದರೂ, ರಾಮಾಯಣದ ಪ್ರಸಂಗಗಳನ್ನು ಆಧಾರವಾಗಿ ಹೊಂದಿದ ಗೀತರೂಪಕಗಳೇ ಜಾಸ್ತಿ. ಇವರ ಶೀರಾಮ ಪಟ್ಟಾಭಿಪೋಕ ಆಕಾಶವಾಣಿಯಲ್ಲಿ ಪ್ರಸಾರ ಮಾಡಿದಾಗ, ಕೊನೆಯ ಹಾಡು ಛಾನಿ ಮುದಿತವಾದ ತಕ್ಷಣ ಅದು ಪು.ತಿ.ನ. ಅವರಿಗೆ ಎಷ್ಟರ ಮಟ್ಟಿಗೆ ನೆಮ್ಮೆದಿ ತಂದುಕೊಟ್ಟಿಂದರೆ, ಸ್ವಡಿಯೋಗೆ ಒಂದು ದೊಡ್ಡ ಪೊಟ್ಟಣ ಹಿಡಿದು ಕೊಂಡು ಬಂದು, ಅದರಲ್ಲಿದ್ದ ದ್ವಾಷ್ಟೆ, ಬಾದಾಮಿ, ಕಲ್ಲುಸಕ್ಕರೆಗಳನ್ನು ಎಲ್ಲಾರಿಗೂ ಕೈ ತುಂಬಾ ಕೊಟ್ಟಿರು.

ಬಟ್ಟಿನಲ್ಲಿ ಮುತ್ತಿನ ಅವರು ಬಹಳ ಸಾಧಕ ವಾದ ಬಾಳುವೆ. ಇದಕ್ಕೆ ಬೆಂಬಲವಾಗಿ ನಿಂತವರು ಅವರ ಸಹಧರ್ಮಿಗಳಿಂದ. ಮುತ್ತಿನ ಅವರನ್ನು ತಮ್ಮ ಕಲ್ಪನಾಪ್ರಪಂಚದಲ್ಲಿ ವಿಹರಿಸಲು ಬಿಟ್ಟು ಮನೆ ಜವಾಬುದಾರಿ ಹೊತ್ತು ಸಂಸಾರ ನಿರ್ಪಾಹಕ ಮಾಡಿದ ಶ್ರೀಮತಿ ಶೇಜಮ್ಮೆನವರಿಗೆ ಮುತ್ತಿನ ಕಿರೀತಿಯಲ್ಲಿ ಸಮರ್ಪಾಲಿದೆ.

# To change is to conserve

ಆಕಾಶವಾರೆಯಲ್ಲಿ ಪ್ರಸಾರವಾದ ಸಂದರ್ಭನದ ಲಿಪ್ಯಂತರ  
ಲಿಪ್ಯಂತರಿಸಿದವರು - ವಿನಯಾ ಜೆ ವಿಟ್ಟಲ

ಮೋ: ತಾವು ಕಾವ್ಯ ಪ್ರಪಂಚದಲ್ಲಿ ಪ್ರತಿಪ್ರಿತರಾದ ಕವಿಗಳು. ಈ ಸಂಗೀತದಲ್ಲಿ ಅಭಿರುಚಿ ಹೇಗೆ ಬಂತು? ಗೀತರೂಪಕರ್ಗಳನ್ನು ನಿದೇಶನ ಮಾಡೊ ಭಾಗ್ಯ ನನಗೆ ಸಿಕ್ಕಿತ್ತು. ನಿಮ್ಮ ಕವಿತಾ ಚಾತುರ್ಯ ನೋಡಿ ಬಹಳ ಸಂತೋಷ ಪಡ್ಡಿದ್ದಿನಿ. ಇದ್ದು ಹ್ಯಾಗೆ ಬಂತು ನಿಮಗೆ? ನೀವು ಸಂಗಿತ ಕ್ರಮವಾಗಿ ಅಭ್ಯಾಸ ಮಾಡ್ದೀರಲ್ಲ. ಗುರು ಕೈಲಿ ತಿಕ್ಕಣ ಪಡೆದವರಲ್ಲ. ಇದು ನನಗೆ ಯಾವಾಗಲೂ ಬಾಧಿಸ್ತಾನೆ ಇದೆ. ಇಡ್ಡಾಗ್ಯಗೆ ನಿಮಗೆ ಹೋರಿತು, ರಚನೆಗಳು ಬಂತು, ಸಂಗೀತ ಹೆಂಗೆ ಬಂತು ಅನ್ನೋ ಕುತ್ತಾಡಲ.

ಪ್ರಾ: ಕೆವಿತೆ ಬರೆಯುವುದಕ್ಕಿಂತ ಮೊದಲು ಸಂಗೀತದ ಪರಿಚಯ ತುಂಬಾ ಇತ್ತು. ಹುಟ್ಟಿದಾಗಿ ನಿಂದಲೂ, ಸಂಗೀತದ ಹುಟ್ಟು. ಸಂಗೀತದ ಅಭಿರುಚಿ ಉಂಟು. ಆ ಸಂಗೀತದಲ್ಲಿ ಅಭಿರುಚಿಗೆ ಕಾರಣ ಅಂದೇ ನಿಮ್ಮ ಉರಿನ ದೇವಸ್ಥಾನ. ನಿಮ್ಮ ಉರಿನ ದೇವಸ್ಥಾನ ಚತುರ್ಬಂಗಗಳಲ್ಲಿ ಬಂದು.

ಎಲ್ಲಾ ಕಡೆಯ ಸಂಗೀತಗಾರರು ಮೇಲು ಕೋಟಿಗೆ ಬಂದು ದೇವರಿಗೆ ತಮ್ಮ ಪ್ರಧಿಮ ನಿವೇದನೆನ್ನಾನ್ನು ವಾಗಿ ಹೋಗಿದ್ದರು. ನಮೂರಲ್ಲಿ ರಸಿಕರಿದ್ದರು, ವಿದ್ಬಾಂಸರಿದ್ದರು. ವಿದ್ಬಾಂಸರು ಶ್ಲೋಕ ಹೇಳ್ಣೀಕಾದರೆ ರಾಗದಲ್ಲೇ ಹೇಳಿದ್ದರು. ಮರಾಠ ಪ್ರವಚನ ಮಾಡ್ಣೀಕಾದರೆ ಮರಾಠ ಓದೋರು ಒಬ್ಬು, ಅಧರ ಹೇಳೋರು ಒಬ್ಬು ಇದ್ದು. ಆ ಮರಾಠ ಓದೋರ ಕಂತ ಸುಶ್ರಾವ್ಯವಾಗಿ ಅನೇಕ ರಾಗಗಳಲ್ಲಿ ಸಂಚಾರ ಮಾಡ್ತೂ ಇತ್ತು. ಬಹಳ ಸೋಗಸಾಗಿತ್ತು. ಕಣಿವೆ ಕೆಳಗಿನಿಂದ ಓದೋರು ಒಬ್ಬು ಒಬ್ಬು ಮುಖ್ಯವಾಗಿ ಓಲಗ ಮೇಳದವರು. ನನಗೆ ಓಲಗ ಮೇಳದವರೆಂದರೆ

ತುಂಬಾ ಇಟ್ಟು ಓಲಗ ಬಿಟ್ಟೆ ವೀಕೆ. ಏರಡೇ ತುಂಬಾ ಇಟ್ಟು. ವೀಕೆ ಯಾಕೆ ಇಟ್ಟು ಅಂದ್ರೆ ಮಂತ್ರ ಅಧವಾ ಸ್ತೋತ್ರ ಮಷ್ಟುವನ್ನು ಅರ್ಪಿಸುವಾಗ, ಕೊನೆಗೆ ವೀಕೆಯನ್ನು ಬಾರಿಸಿದ್ದು. ಆ ದೇವಸ್ಥಾನದ ಆವರಣದಲ್ಲಿ ಸ್ತಂಭದಾಗಿ ಸುಮಧುರವಾಗಿ ಸ್ವಾಲ್ಪ ಏರಡೆಳೆ ಬಾರಿಸಿದ್ದು ಕೂಡ ಮನಸ್ಸಿಗೆ ಬಂಧರಾ ಸುಮಧುರವಾಗಿ, ಉಜ್ಜಲವಾಗಿ ಅನ್ನಿಸಿತ್ತು. ಅದರಲ್ಲಿ ನಮಗೆ ಕೌಶಲ ಬೇಕಾಗಿರಲಿಲ್ಲ. ಸುಶ್ರಾವ್ಯವಾದ ವೀಕೆಯ ನಾದ ಇದ್ರೆ ಸಾಕು ವಾತಾವರಣ ಮನಸ್ಸಿಗೆ ತುಂಬಾ ಆಪ್ಯಾಯಮಾನವಾಗ್ತು ಇತ್ತು. ಬೇರೆ ಬಂದು ಲೋಕವನ್ನೋ ಸೃಷ್ಟಿಸ್ತಾ ಇತ್ತು. ಜಾತ್ರೆ ಕಾಲದಲ್ಲಿ ಕಣಿವೆ ಕೆಳಗಿನಿಂದ ವಿದ್ಬಾಂಸರು ಮತ್ತೆ ಪಲ್ಲವೋತ್ಪವ ಕಾಲದಲ್ಲಿ ಮೈಸೂರು ಕಡೆಯಿಂದ ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ವೀಕೆ ಶೇಷಣಿನವರು ಇವರೆಲ್ಲ ನಿಮ್ಮ ಮನೆಯ ಎದುರು ಮನೆಯಲ್ಲೇ ಬಿಡಾರ ಮಾಡ್ತೂ ಇದ್ದರು. ವೀಕೆ ಶೇಷಣಿನವರ ವೀಕೆ ನನಗೆ ಬಂಭತ್ತನೇ ವಯಸ್ಸಿನಿಂದಲೇ ಪರಿಚಯ ವಾಗಿತ್ತು. ಈ ಸ್ವಾರ್ಥಿತ್ವದಲ್ಲಿ ಏನಾಗತ್ತೆ ಅಂದ್ರೆ, ಹುಟ್ಟಿನಿಂದ ಬುದ್ಧಿಗಿಂತ ಭಾವ ಜೋರು ಅಂತ ಕಾಣತ್ತೆ ನನಗೆ. ನನ್ನ ಬುದ್ಧಿಯೇನು ಅಷ್ಟು ಕುಶಲ ಅಂತ ಹೇಳಿಕ್ಕಳಲ್ಲ. ಭಾವ ಸ್ವಲ್ಪ ಜಾಗ್ರಿಸೋ ಏನೋ. ಭಾವಕ್ಕೆ ಮೋಷಕವಾಗಿತ್ತು ಈ ಸಂಗೀತ. ಏನೋ ಲೋಕಕ್ಕೆ ಸಣ್ಣ ಮುದುಗನಾಗಿದ್ದಾಗಿಂದ dreaming. ಆಮೇಲೆ ಮೈಸೂರಿಗೆ ಬಂದ ಮೇಲಿಂದ ಕೃಷ್ಣಾತ್ಮವ, ರಾಮೋತ್ವವ ನವರಾತ್ರಿಗಳಲ್ಲಿ ಗೋಪಾಲಕೃಷ್ಣ ಅಯ್ಯರ್ ಅಂತ ಒಬ್ಬ ವಿಟ್ಟೆಲು ಬಾರಿಸುವವರು ಕತ್ತಾಡಿಮರದಲ್ಲಿ ನಿಮ್ಮ

ಮನೆಯ ಎದುರಿಗೆ ಬಿಡಾರ ಮಾಡ್ತೂ ಇದ್ದು, ಅದು ಬಹುಶಃ ಇವರ ಬಿಡಾರಕ್ಕೋಸ್ಕರವೇ ಕಟ್ಟಿಸಿದ್ದು ಅನ್ನತ್ತೆ. ಟೈಗರ್ ವರದಾಚಾರ್ ವಿದ್ಯಾರ್ಥಿಯಾಗಿದ್ದಾಗ ನಮ್ಮ ಮನೆಯ ಮಗ್ಗಲ್ಲೀ ವಸತಿ ಮಾಡಿದ್ದು. ಆ ಮೇಲೆ ಈ ಗಣಪತಿ ಉತ್ಸವಗಳಲ್ಲಿ ವಾಸುದೇವಾಚಾರ್ಯರು ತಮ್ಮ ಹೊಸ ಹೊಸ compositions ನಿವೇದಿಸ್ತೂ ಇದ್ದರು. ನಾಲ್ಕು ವೇದ ಪಾರಾಯಣ ಆದ ಮೇಲೆ ಇವರ ಸಂಗೀತ ಸ್ವಾಂತ್ರ್ಯ ನಡೀತಾ ಇತ್ತು. ಆ ಲೋಕವೇ ಬೇರೆ. ನಾವಿರೊ ಜಗತ್ತೇ ಬೇರೆ, ವ್ಯವಹಾರ ಜಗತ್ತೇ ಬೇರೆ. ಬೆಂಗಳೂರಿಗೆ ಒಂದ ಮೇಲೂ ದೊಡ್ಡವರ ಸಂಗೀತಗಳನ್ನು ಕೇಳ್ತೂ ಇದ್ದು. ಈ ಸಂಗೀತಗಳೆಲ್ಲ ಜ್ಞಾನದ ರೂಪದಲ್ಲಿ ಇದ್ದು. ವಿವರಗಳು ಜ್ಞಾನದ ಜ್ಞಾನದ ಜೊತೆಗೆ ವಿವರಗಳು ಜ್ಞಾಪಕ ಬರುತ್ತೇ. ವಿವರಗಳು ಜ್ಞಾಪಕ ಬರೋದಿಂದ ಹೊಸ ಹೊಸ composition ಗಳಿಗೆ ತೊಡಕು ಆಗ್ನವೆ ಇವರುಗಳಿಗೆ.

**ದೊ:** ನಿಮ್ಮ ಪ್ರಕಾರ ಕ್ರಮಬಿಧ್ಯವಾಗಿ ಶ್ರೀ ಜಾಗತ್ತಿಕ್ ಆಗಿಲ್ಲಿ ಇರೋದು ಒಂದು ವಿಧದಲ್ಲಿ ನಿಮಗೆ ಒಳ್ಳೆದೇ ಆಯಿತು!

**ಷ್ಟು:** ನಾನು ಒಂದು ಪ್ರಕ್ಕ- ಸಂಗೀತಗಾರ ಅಲ್ಲಿ ಇರೋದಿಂದ- ಅಪಸ್ಥಿತವಾಗಿ ಏನೋ ಒಂಧರಾ ಮಾಡಿದ್ದೆ ಅದನ್ನು ಪ್ರತ್ಯೀಸೋರು ಇಲ್ಲಿ ಯಾರೂ ಇಲ್ಲ. ಒಟ್ಟಿದ್ದೆ ಸಂತೋಷ. ಒಪ್ಪೆ ಇಲ್ಲದಿದ್ದೆ ಕೊರತೇನೂ ಇಲ್ಲ. ನೀವು ಒಪ್ಪಲ್ಲ ಅನ್ನೋದು ಗೊತ್ತು. ಏಕೆಂದರೆ ನಾನು ಸಂಗೀತಗಾರ ಅಲ್ಲ. ನೀವು ರಸಿಕರಾದಿಂದ ಒಪ್ಪಿದ್ದು, ಅದು ಬೇರೆ, ಸಹ್ಯದಯತೆ ಬೇರೆ. ನಿಮಗೆ ಸಹ್ಯದಯತೆ ಬೇಕು, ಸಹ್ಯದಯತೆ ಇರುವವರು ಏನು ಮಾಡಾರಂದೆ ಮಾರ್ವ ರಚನೆಗಳಿಗಿಂತಲೂ ಇದು ನೇವೀನ ವಾಗಿದೆ, ಇದು ಸಂಗೀತ ಪ್ರಪಂಚಕ್ಕೆ ಕಾಣಿಕೆ ಆಗುತ್ತೆ ಅಂತಾರೆ. ಸಂಗೀತ ಅನ್ನೋದು ಸಾಫಿಕ್ ಅಲ್ಲ. ಪ್ರತಿ ತಲೆಮಾರಿಗೂ ಹೇಗೆ ಭಾವನೆಗಳು ಬದಲಾಯಿಸುತ್ತೋ ಹಾಗೆ ಸಂಗೀತವೂ ಬದಲಾಯಿಸ್ತೂ ಹೋಗುತ್ತೆ. ಈ ಪರಂಪರೆಗೆ, ಬದಲಾವಣೆಗೆ, ಎಡೆ ಕೊಡ್ದೆ ಹೋದ್ದೆ, ಆ



ಪರಂಪರೆ ನಷ್ಟವಾಗಿ ಬಿಡತ್ತೆ. ಪರಂಪರೆ ನಷ್ಟವಾಗೇ ಉಳಿಸ್ತೂಬೇಕಾದ್ದೆ ನೀವು ಆ ಪರಂಪರೇನ ಉಳಿಸ್ತೂಳಿಂದಕ್ಕೆ ಈ ಬದಲಾವಣೆ ತಂಡೆತೀಬೇರುಕಾಗ್ತೆ.

**ದೊ :** ನೀವು ಮೊದಲು ಸಂಗೀತ ಕವಿತೆಗಳನ್ನು ಬರೆದಿರಾ? ಅಥವಾ ಪದ್ಯ ಬರೀತಾ ಇದ್ದು? ಖಂಡವಾದ ಪದ್ಯ, ಸಂಗೀತದ ಸೋಂಕೆ ಇಲ್ಲದ ಪದ್ಯ?

**ಪು:** ನಾನು ಮೊದಲು ಮಟ್ಟ ಹಾಕಿ ಬರಿತಿರಲೀಲ್. recitation ಪ್ರಕಾರವಾಗಿ ಬರಿತಿದ್ದೆ.

**ದೊ:** ಪದ್ಯಾನಾ?

**ಪು:** ಪದ್ಯಾನೇ. ಅದಿಕ್ಕೆ ಅಹಲ್ಯೆಗೆ ನಾನು ಸಂಪೂರ್ಣವಾಗಿ ಸಂಗೀತ ಹಾಕಿಲ್ಲ.

**ದೊ:** ಅನೇಕ ಗೀತರೂಪಕಳಿಗೆ ನೀವೇ ಸಂಗೀತ ಕೊಟ್ಟಿದೀರಿ. ಸಂಗೀತ ಶಾಹಿತ್ಯ ಒಟ್ಟಿಗೆ ಬಂತೇ? **ಪು:** ಇಲ್ಲ, ಇಲ್ಲ. ಸಂಗೀತ ಮೊದಲೇ ಬರುತ್ತೆ ನನಗೆ ಈಚೆಂಡಿಗೆ. ಈ ನಮ್ಮ ಹಂಸದಮಯಂತಿ ಗೀತಗಳು ಇವೆಯಲ್ಲ, ಅವಕ್ಕೆಲ್ಲ ಮೊದಲು ಸಂಗೀತ, ವಸಂತಚಂದನ ಆದ ಮೇಲೆ. ಆ ಸಂಗೀತದ ಹೊಳಪನ್ನ ನೋಡಾಗ ನನಗೆ ಗೊತ್ತಾಗಿಬಿಡತೆ ಇದು ಹೊಸದು, ಇದನ್ನ ನಾವೆಲ್ಲಿಯೂ ಕೇಳಿಲ್ಲ ಅಂತ. ನಾನು ಅನೇಕವಾಗಿ ಸಂಗೀತ ಕೇಳಿರೋದ್ದಿಂದ, ಈ ಹೊಸತು ನಿಜ ವಾದ ಸಂಗೀತಗಾರರ ಕಿವಿಗೆ ಬಿದ್ದೆ ಇದನ್ನ ಸ್ವಿಕರಿಸಬಹುದು ಅನ್ನೋ ಭಾವ ನನಗೆ ಬರತ್ತೆ. ಈ ವಸಂತಚಂದನದಲ್ಲಿರೋ ಸಂಗೀತ ನವೀನ, ಹೊಸದು.

**ದೊ:** ಅಗ್ನವಲ್ಲದ ನವೀನ

**ಪು:** ಅದೊಂದು ಲಹರೀಲೀ ಬರುತ್ತೆ.

**ದೊ:** ತಾವೇಬ್ಬ ಸಂಗೀತ ರಸಿಕರು, ಆನಂದವಾಗಿ, ಅನೇಕವಾಗಿ ಸರಿಗೆ ಕೇಳಿ ಆನಂದ ಪದ್ಯಾರೆ ಅಂತ ಇದ್ದೆ ನಾನು. ವಸಂತಚಂದನದ ಮಟ್ಟಗಳನ್ನ ನಾನು ಮೊದಲ ಬಾರಿ ಮೂವತ್ತೆಂದು ವರ್ಷದ ಹಿಂದೆ ಕೇಳಿಗೂ, ಇದು ನೀವು ಮಾಡಿದ್ದು ಅಂತ ನನಗೆ ಗೊತ್ತಿಲ್ಲ. ಯಾರೋ ಸಂಗೀತಗಾರರು ಅಳವಡಿದಾರೆ ಅಂತಾ ಇದ್ದೆ. ಅಮೇಲೆ ನೀವೇ ಮಾಡಿದ್ದು ಅಂತ ಆಶ್ವಯ್ಯ ಆಗೋಯ್ಯ. ವಸಂತ ಚಂದನದಲ್ಲಿ ಜನಪಡ ಧಾಟಿಯ ಗೀತಗಳು ಅನೇಕ ಇವೆ. ಅದ್ದಲ್ಲಿ ಶಾಸ್ಯಿಯ ಸಂಗೀತ ಹೆಚ್ಚಾಗಿಲ್ಲ. ಸುಗಮ ಸಂಗೀತ ಇದೆ. ಆದ್ದು ಒಂದು ಗಾಂಭೀರ್ಯ ಇದೆ. ಆಗ್ನಿಂದ ನಿಮ್ಮ ಸಂಗೀತಾ ರಚನಾ ಚಾತುಯ್ಯದಲ್ಲಿ ನನಗೆ ಬಹಳ ಆಶ್ವಯ್ಯ ಬಂತು.

**ಪು:** ಅದು ಏನು ಕಾರಣ ಅಂದ್ರೆ, ಮನಸ್ಸು ಹಗುರವಾಗಿರತ್ತೆ, ಒಂದು ಲಹರೀಲೀ ಇರತ್ತೆ. You are walking on the air ಅನ್ನೋ ಸ್ಥಿತಿಲೀ ಇರತ್ತೆ. ಜೀಂಟಿಕೆ ಸರಿಯಾಗಿ, ಜೆನಾಗ್ಗಿ ಪಚನವಾಗಿರುತ್ತೆ. ರಾತ್ರಿ ಜೆನಾಗ್ಗಿ ನಿದ್ದೆ ಬಂದಿರತ್ತೆ. ಮನೇಲೀ ಯಾವ ತಾಪತ್ಯಯವೂ ಇರ್ಲೋದಿಲ್ಲ. ಹೆಂಡಿ ನಗುನಗ್ಗಾ ಕಾಫಿ ಕೊಟ್ಟಿ ಕಳಿಸ್ತಾಳೆ. ಸ್ವೇಹಿತರು ಉಲ್ಲಾಸವಾಗಿ “ಭೇಷ, ಭೇಷ ಒಳ್ಳೆ ಕವಿತೆ ಬದ್ರಿದೀ ಅಂತ ಹೇಳಾರೆ”. ಅಂತಹ ಸಂದರ್ಭದಲ್ಲಿ ಬೀದಿಲೀ ಹೋಗ್ನಿರಬೇಕಾದ್ದೆ ಒಂದು ಲಹರಿ ಬರತ್ತೆ.

**ದೊ:** ಸಂಗೀತ ಲಹರೀ, ... ?

**ಪು:** ಸಂಗೀತ ಲಹರಿ. ನಾನು ಬಸ್ತಳಲ್ಲಿ ಅನೇಕ ಸಂಗೀತ ರಚನೆಗಳನ್ನು ತೂರಿ ಬಿಟ್ಟಿಟ್ಟಿದ್ದೇನಿ. First Class ರಚನೆ.

**ದೊ:** ಆಮೇಲೆ ಅದಕ್ಕೆ ಶಾಹಿತ್ಯ...

**ಪು:** ಆಮೇಲೆ ಅದನ್ನ ನೋಡ್ದೋಂದು ಸಂಗೀತ; ಶಂಕರಾಭರಣ ಒಂದು ವರ್ಷದಿಂದ ತಲೇಲಿದೆ, ಅದು ಮಾವಾರ್ಪಣ್ಯದಲ್ಲಿ ಈಗ ಸಿಗ್ನ ನನಗೆ. ಈ ಮಟ್ಟ ಹೊಸದು ಅಂತ ನನಗೆ ಗೊತ್ತು. (ಅದನ್ನ ಒಂದು ಜೂರು ಹಾಡಿ ತೋರಿಸ್ತಾರೆ)

**ದೊ:** ಇದು ಯಾವುದರ ಅನುಕರಣೆ ಇರ್ಲೋ ಅಂತ ನಾನು ಇಲ್ಲೀ ತನಕ ಕೇಳಿರೋದ್ದಲ್ಲಿ ಇಲ್ಲ.

**ಪು:** ಇದು ಹೊಸದು ಅಂತ ನನಗೆ ಗೊತ್ತು. ಇದರ ಕಾಂತಿಯನ್ನು ಕಡಿಮೆ ಮಾಡಿದ ಶಬ್ದಗಳನ್ನು ನಾನು ಪ್ರಯೋಗಿಸಬೇಕು. ಬರಿ ರಾಮ ಗೋವಿಂದ ಅಂದ್ರೆ ಆಗಲ್ಲ.

**ದೊ:** ನಿಮ್ಮ ಸಂಗೀತ ಜೆನಾಗ್ಗಿರೋ ಮರ್ಮ ಏನೂ ಅಂತ ಗೊತ್ತಾಯ್ಯ ನನಗೆ. ನೀವು ಮೊದಲು ಸಂಗೀತ ಕಲ್ಪನೆ ಮಾಡ್ದೋಂದು ಅಮೇಲೆ ಅದಕ್ಕೆ ಶಾಹಿತ್ಯ ಹೊಂದುತ್ತಿರಿ.

**ಪು:** ಅದರ ಕಳೆಗುಂದದದ ಹಾಗೇ. ಏಣಿಯಲ್ಲಿ ಹೇಗೆ ಶಾಹಿತ್ಯವನ್ನು ಕಳೆದು ಸಂಗೀತವನ್ನು ಬಾರಿಸ್ತಾಯೋ ಹಾಗೆ, ಸಂಗೀತವನ್ನು ಕಳೆದು ಶಾಹಿತ್ಯವನ್ನು ಓದಿದ್ದೂ ಅದರ ಭಾವ ಗಟ್ಟಿ

ಯಾಗಿಬೇಕು. ಸಾಹಿತ್ಯ ರಸಿಕರಿಗೆ, ಇದರ ಭಾವ ತೆಳುಗಿಲ್ಲ, ಜನ್ಮಾಗಿದೆ ಅಂತ ಗೊತ್ತಾಗೇಕು.

ಈಗ ನನ್ನ ಹಂಸದಮಯಂತಿಗೆ ಅವಾಡ್ ಕೊಟ್ಟರೋದು ಸಾಹಿತ್ಯಕ್ಕೆ. ಅದೋಂದು ಗಟ್ಟಿ ಸಾಹಿತ್ಯ ಎರಡು ಸಾರಸ್ವತಿರತೆ. ಸಾಹಿತ್ಯ ಮತ್ತು ಸಂಗಿತ. 'ಸರಸ್ವತ್ಯಾ ಸ್ತನದ್ವಯಂ.' ಸರಸ್ವತಿಯ ಎರಡು ಮೊಲೆಗಳು. ಹಾಲು ತುಂಬಿಕೊಂಡಿವೆ. ಅದರಲ್ಲಿ ಏಕಂ 'ಆಪಾತ ಮಥುರಂ'. ಒಂದು ಸ್ವನದಲ್ಲಿ ಬಾಯಿಗೆ ಬಿದ್ದ ತಕ್ಷಣ ನಿಮಗೆ ಅದರ ರುಚಿ ಗೊತ್ತಾಗಿಬಿಡತೆ, ಮಷ್ಟಿಯಾಗಿಬಿಡತೆ. ಅದಕ್ಕೆ ಬೇರೆ ಇನ್ನೊಂದು process ಅವಶ್ಯಕ ಇಲ್ಲ. ತಕ್ಷಣ ಮಷ್ಟಿಯಾಗಿ ರಕ್ತಗತವಾಗಿ ಬಿಡತೆ. ಇನ್ನೊಂದಕ್ಕೆ digestive ಎಲ್ಲಾ ಬೇಕಾಗತೆ. 'ಅನ್ಯಾತ್ ಆಲೋಚನಾ ಅಮೃತವರ್' ಸಾಹಿತ್ಯ ಅನ್ನೋದು ಸ್ವಲ್ಪ ಬುದ್ಧಿಯನ್ನು ಉಪಯೋಗಿಸಿ ನುರಿತು ನುರಿತು ಅದರಲ್ಲಿರುವ ರಸವನ್ನು ಗ್ರಹಿಸಬೇಕು. ಅದು ಸ್ವಲ್ಪ ಗಟ್ಟಿ ಬೇಕು, ಅರ್ಥ ಬೇಕು ಅದಕ್ಕೆ ಶಬ್ದ, ಶಬ್ದದಿಂದ ಅರ್ಥಕ್ಕೆ ಹೋಗಿ, ಅರ್ಥದಿಂದ ಭಾವವನ್ನು ಹಿಂಡುಬ್ಬಿಂದು, ನೀವು ಅದರಿಂದ ಅತಕ್ಕೆ ಬೇಕಾದ ಸುಖವನ್ನು ಪಡೇ ಬೇಕು. ಸಂಗಿತದಲ್ಲಿ ಹಾಗಿಲ್ಲ. ಆ ಸ್ವರದ ಚಾತುರ್ಯ ಕಿವಿಗೆ ಬಿದ್ದ ತಕ್ಷಣ ಮನಸ್ಸಿಗೆ ಅನಾವರಣ ಆಗಿಬಿಡುತ್ತೆ. ಅದಕ್ಕೆ ಅರ್ಥದ ಗೋಚರಿಲ್ಲ. ಈ ಶಂಕರಾಭರಣಕ್ಕೆ ನೀವು ಏನು ಅರ್ಥ ಹೇಳಬ್ಬಾಗುತ್ತೇ? ಜನ್ಮಾಗಿದೆ, ಜನ್ಮಾಗಿಲ್ಲ ಎರಡೇ, ಇಷ್ಟೇ ತಾನೇ ಇರೋದು, ಇನ್ನೇನಿಲ್ಲ. ಸಾಹಿತ್ಯದಲ್ಲಿ ಹಿಗಿಲ್ಲ. ಈ ಶಬ್ದ ಇಷ್ಟ್, ಇದಕ್ಕೆ ಈ ಅರ್ಥವಿಲ್ಲ, ಈ ವ್ಯಾಕರಣ ಸರಿ ಇಲ್ಲ, ಇದಕ್ಕೆ ಅಪಾರ್ಥವಾಗಿ ಬಿಡತೆ, ಈ ಭಾವ ಅನ್ನ ಶಕ್ತಂತಮಯದು ಮೂಡೊಲ್ಲ - ಈ ಮುಂತಾದ ಕ್ಷೇತ್ರಗಳೆಲ್ಲ ಇರತೆ.

ದೋ: ಸಂಗಿತದಲ್ಲಿ ಹಾಗೆಲ್ಲ ಇರುತ್ತೆ. ಪ್ರಾಚೀನ ವಾದ ರಾಗ ಶಂಕರಾಭರಣ. ಇದರಲ್ಲಿ ಶಂಕರಾಭರಣದ ಭಾಯಿ, ಅದರ ಘಟಕಿಕ್ಷೆ ಇಲ್ಲಿ ಇದ್ದೆ, ನಿಮ್ಮ poetry ಹಾಗೇನೇ ಇದರಲ್ಲಿ ನಾವು ಆಕ್ರೇಪಕ್ಕೆ ತೆಗೆಬೇಕಾಗತೆ. ಈ ಸಂಗಿತಯಲ್ಲಿ ಆ ರಾಗದ ಭಾವ ಬಲ್ಲಾಲ್, ಬೇರೆ ರಾಗದ ಭಾಯಿ ಬಂತು ಅಂತ ಹೇಳ್ತೇವೆ.



ಮು: ಅದಕ್ಕೆನೇ ನಾವು ಸಹ್ಯದಯರತೆ ಒಟ್ಟಿಸೋಂದು. ನಾನು ಮೊದಲು ಕಾಗದ ಬರಿತಿದ್ದೆ. ಕಾಗದದಲ್ಲಿ ಒಂದು ಪದ್ಯ ಕಳುಹಿಸುತ್ತಿದ್ದೆ. ಶ್ರೀಕಂಠಯುನವರು, ಶಿವರಾಮಶಾಸ್ತ್ರಗಳು ಅದನ್ನುಲ್ಲ ಶೇಖರಮಾಡಿದ್ದು, ಅದನ್ನೆಲ್ಲ ಕಾಣಿ ಮಾಡಿ ಅಳ್ಳಿಗೆ ಕೊಟ್ಟು ಅದನ್ನು publish ಮಾಡಿ ಭೇಷ್ಟ್ ಅಂದು. ಇಲ್ಲಿ ಹೋದ್ದೆ ಅವೆಲ್ಲ ಮೂಲಗೆ ಬೇತ್ತಿತ್ತು. I was not bothered about it. Why should I bother about it if it is bad? ನನಗಿಂತ ಜನ್ಮಾಗಿ ಬರಿಯೋರು ಎಷ್ಟೋ ಜನ ಇದಾರೆ. ಕೇಳಿ ಶಿಷ್ಯ ಪದಬಹುದಲ್ಲ. ಹಾಗೇ ಸಂಗಿತದಲ್ಲಿಯೂ ನಾನು ಮಾಡಿದ್ದು Original ಆಗಿದ್ದೆ ನಿಮ್ಮ ಸಂಗಿತದಲ್ಲಿ ಸೇರಿಸಿಕೊಳ್ಳು. ಕನಾಡಿಕ ಸಂಗಿತದಲ್ಲಿ ಶಂಕರಾಭರಣದಲ್ಲಿ ಅನೇಕ ವಿಧ ವಾದ ಕೀರ್ತನೆಗಳು ಇವೆ. ಇದು ಅವುಗಳಂತೇ ಇದ್ದಿದ್ದೆ ಇದನ್ನಾಕೆ ಮಾಡ್ದೇಕು ನಾವು. ಅದನ್ನೇ ಕೇಳಿ ಸಂತೋಷಪದಬಹುದಲ್ಲ. ಹಾಗೆ ಒಂದು ರಾಗದಲ್ಲಿ ಎಷ್ಟು original mind ಎಷ್ಟು ವಿಧವಾದ ಮುಖಿಗಳನ್ನು, ಎಷ್ಟು ಕೀರ್ತನೆಗಳನ್ನು, ಎಷ್ಟು ವಿಧವಾದ ಲಂಯ ಭಾಗಗಳನ್ನು, ತಂದೆ ಶಂಕರಾಭರಣದ ವೈಭವ ಅಪ್ಪಷ್ಟು ಹೆಚ್ಚತೆ. ಇದ್ದಿದ್ದಲ್ಲಿ ತೃಪ್ತಿ ಪಟ್ಟೊಂಡು ಏನಾಗೂ ಬಿಡತೆ, ಅದರ ವೈಭವ

ಕೆಡಿಮೆಯಾಗ್ನಿದತ್ತ. ಆದ್ದಿಂದ ಸಂಗೀತಗಾರರು, ನಿಜವಾದ ಆಸಕ್ತಿ ಇರುವವರು ಏನು ಮಾಡ ಬೇಕಂದ್ರೆ, ಸಂಗೀತ ಪಾಮರನಿಂದ್ಲೇ ಬರಲಿ, 'ಬಾಲಾದಪಿ ಶಿಶಾದಪಿ ಅಮೃತಂ ವಿಷಾದಪಿ,' ವಿಷದಿಂದ ಕೂಡ ಅಮೃತವನ್ನು ಸಂಗ್ರಹಿಸಬೇಕು. ಇವನು ಪಾಮರ ಇವನಿಗೆ ಸಂಗೀತ ಗೊತ್ತಿಲ್ಲ ಅಂತ ಬಿಡ್ಡಾರ್ಥ. ಹಾಗೆ ನಮ್ಮನ್ನು ಬಿಟ್ಟೆ ಏನಾಗತ್ತೆ ಅಂದ್ರ ನಿಮ್ಮ ತಂಕರಾಭರಣದ ಒಂದು ಮುಖ ಹೊರೆಬ್ಬಿದತ್ತ. ಅದನ್ನು ಗಮನಿಸಬೇಕು ನಾವು.

ದೋ : ಇಂತಹ, ನಿಮ್ಮ ಅನೇಕ ರಚನೆಗಳ ಸಂಗೀತ ಮೌಲ್ಯ ಬಹಳ ಚನ್ನಾಗಿದೆ. ಅದನ್ನು ವಾದ್ಯದಲ್ಲಿ ನುಡಿಸಿದ್ದಾನು ಸಾಹಿತ್ಯವಿಲ್ಲದೆ ಅದನ್ನು ಕೇಳಬಹುದು. ಕೆಲವನ್ನು ನಾನು ನುಡಿಸ್ತೂ ಇದಿನಿ. ಸಂಗೀತ ಮೌಲ್ಯ ಚನ್ನಾಗಿದೆ. ಸಾಹಿತ್ಯದ ಸಹಾಯನೇ ಇಲ್ಲೆ ಅದು ನಿಲ್ಲತ್ತೆ.

ಮು : ಹಾಂ. ಅದೇ ನಾ ಹೇಳಿದ್ದ್ಲಿ. To change is to conserve. Change is the best means of conservation. ಬೆಂಕ್ ಮಹಾತಯ ಹಾಗೆ ಹೇಳಿದಾನೆ. ಈ ಸಂಸ್ಕೃತಿಗೆ ಒಂದು

ವ್ಯೇಶಿಷ್ಟವಿದೆ. ಕನಾಟಿಕ ಸಂಗೀತಕ್ಕೆ ಒಂದು ವ್ಯೇಶಿಷ್ಟವಿದೆ. ಯಾವುದನ್ನು ನೀವು ವ್ಯೇಶಿಷ್ಟ ಅಂತ ಹೇಳೋರೋ, ಅದೇ ಸಂಪ್ರದಾಯ. ಆ ವ್ಯೇಶಿಷ್ಟವನ್ನು ನೀವು ಉಚಿತಗೊಳಿಸ್ತೂಂದು ಬರೋದಕ್ಕೆ ಬದಲಾವಣೆಯಿಂದ ಮಾತ್ರ ಸಾಧ್ಯ.

ದೋ : ಹಾಗೇನೆ ಆಗ್ತಾ ಇರೋದು. ಹಾಗೇ ಬೇಳಿತಾ ಇರೋದು ಕಲೆ.

ಮು : ನಿಮ್ಮ ಶೈಲಿನೂ ಏಣೆ ಶೇಷಣಿನವರ ಶೈಲಿನೂ ಕೇಳಿದಿನಿ. ವೆಂಕಟಗಿರಿಯವ್ವನವರ ಶೈಲಿನೂ ಕೇಳಿದಿನಿ. ಆ ಮೂರಕ್ಕೂ ವ್ಯತ್ಯಾಸ ವಿದೆಯೋ ಇಲ್ಲೋ? ಬದಲಾವಣೆ ಇದೆಯೋ ಇಲ್ಲೋ? ಆ ಸಂಪ್ರದಾಯ ಇದೆ. ಅಂದ್ರ ಬದಲಾವಣೆಯಿಂದ ನೀವು ಸಂಪ್ರದಾಯಾನ ಮೋಷಿಸಿ ಕೊಂಡು ಬಂದಿದೀರಿ. ಬದಲಾವಣೆ ಇಲ್ಲೇನೇ ಸಂಪ್ರದಾಯ ನಿಲ್ಲೋದೇ ಇಲ್ಲ.

ದೋ : ನೀವು ಸಂಗೀತದಲ್ಲಿ ಇದೇ ನಿಯಮನ ಅನುಸರಿಸಿದ್ದೀರಿ. ಮಡಿಯಾದ ಕೆಲವು ಕೇರನೆಗಳು

ಸಮಾರಂಭವೇಂದರಲ್ಲಿ ಕುವೆಂಪು ಅವರೊಂದಿಗೆ, ಹಿಂದುಗಡೆ ಸುಜನಾ ಇದ್ದಾರೆ





ಇದೆ. ಮುಡಿ ಅಲ್ಲಿದ ಅದರೂ ನಾಜೂಕಾಗಿಯೋ ನವಿರಾದ ರಚನೆಗಳು ಇವೆ.

ಮು: For example, ನೀವೇ ಚೆನ್ನಾಗಿದೆ ಅಂದಪ್ಪ ವಾಸಂತೀವಾಧವಿ. ಅದನ್ನು ವೊಡ್ಡೇಕಾದ್ದೆ ವಸಂತಕಾಲದ ಪೈಬ್ಬಿವದ ವರ್ಣನೆ ಬಹಳ ಖುಸಿಯಾಗಿತ್ತು.

ದೊ: ಆ ರಾಗ ಬಹಳ ಮುಡಿಯಾಗಿ ಸಂಪ್ರದಾಯ ವಾಗಿ ಬಂದ ರಾಗವಲ್ಲ. ಆ ರಾಗದ ಭಾಯಿ ಹೀಗಿದೆ. ಸರೀನೇ ನಾನು ತಿಳ್ಳೋಂಡಿರೋದು? ಆ ರಾಗ ಯಾವ್ವದ್ದು?

ಮು: ವಾಸಂತಿ ಅಂತ (ಹಾಡುತ್ತಾರೆ) “ವಾಸಂತೀ ಮಾಧವಿ ನಿನಗಿಂದೇಕೇ ಸಂಪ್ರಮು”

ದೊ : ಸಂಪ್ರದಾಯವಾದ ಸಂಗೀತದಲ್ಲಿ ಈ ರಾಗ ಇಲ್ಲಿ ತನಕ ನಾ ಕೇಳಿಲ್ಲ. ಈ ಹೊಸ ಕಲ್ಪನೆ, ಸಂಗೀತ ಕಲ್ಪನೆ ಹ್ಯಾಗೆ ಬಂತು ನಿಮಗೆ?

ಮು: ಅದೇ ಭಾವ ತನ್ನ ವ್ಯುತ್ಯನ್ನು ತಾನು ಸೃಷ್ಟಿಸಿಕೊಳ್ಳುತ್ತೆ. ನಾನು ನಾಟಕ ಬರಿಬೇಕಾದರೆ

ಅದರಲ್ಲಿ ತನ್ನಿಂರುನಾಗಿ ಬಂದು ತಿಂಗಳು ಇತ್ತೀನಿ. ಬೇರೇನೂ ಇಲ್ಲ. ಈ ಚಿಂತನೆಯೇ ಇರುತ್ತೇ ನನಗೆ. ಇದು ಮುಖ್ಯ ನೀವು ಮಲಗಿರ ಬೇಕಾದರೆ without disturbing your sleep ಹೇಗೆ ಕನಸುಗಳು ಬಂದು ಹೋಗ್ನ್ತು ಇರತ್ತೇ ಹಾಗೇ ವ್ಯವಹಾರ ಲೋಕ. ಇದು sleep, ನನ್ನ ಕಲ್ಪನೆಯಲ್ಲಿ, ನನ್ನ ರಚನೆಯಲ್ಲಿ ನಾನು ತಲ್ಲಿಯನಾಗಿರ್ತೇನೆ. ಈ ತನ್ನಿಯತೆ ಇಲ್ಲಿ ಹೋದ್ದೆ ಈ ಸಂಗೀತ ಸಿಕ್ಕೋಲ್ಲ, ಈ ಭಾವ ಸಿಕ್ಕೋಲ್ಲ.

ದೊ: ನೀವು ಶಬರಿ, ಅವಳ್ಯೇಗೆಲ್ಲ ಸಂಗೀತ ಕಲ್ಪನೆ ಮೊದಲು ಮಾಡಿಲ್ಲ ಅಂದು ಅದನ್ನು ಮೊದಲು ಬರದ್ದು ಇಲ್ಲಾ ಗೋಪುಲ ನಿಗಮನ, ಹರಿಣಾಭಿಸರಣ ಇವುಗಳನ್ನು ಮೊದಲು ಬರದ್ದು?

ಮು: ಮೊದಲು ಅವಲ್ಯೇ.

ದೊ: ಅವಾಗ ನಿಮ್ಮ ಮನಕ್ಕಾಲ್ಲಿ, ಅದಕ್ಕೆ ಸಂಗೀತ ಕೊಡಬೇಕು ಅಂತಿತ್ತು?

ಮು: ಸುಮಾರು ಸುಮಾರು. ಆದೆ ವಿಚಿತ ಇಲ್ಲ. ಏನೋ ಸಂಗೀತ ಹಾಕಿದ್ದೆ ಚೆನ್ನಾಗಿರತ್ತೇ ಅಂತ. ಹಾಡಿಗೆ ಬೇಕಾದ ಲಯಗಳು ಮುಂತಾದವು ಗಳಿವೆಯಲ್ಲ, ಅದು ವಿಚಿತ ಅಂದ್ರ, ಹೀಗೆ compositionಗಳು. ನಾನು ಹೇಳಿದ್ದೂಲ್ಲ . . . (humming). ಈ ತರಹದ ಕಲ್ಪನೆ. ಇದು ವಿಚಿತ ಸ್ವರ. ಇದನ್ನು ಯಾರೂ ಏನೂ ಮಾಡೋ ಹಾಗಿಲ್ಲ. ಹೀಗೆ ಹಾಡಬೇಕು ಇದು. ಹೀಗೆ ಹಾಡಿದ್ದೆ ಸ್ವಾರಸ್ಯವಿರತೆ. ‘ಗೋಪುಲ ನಿಗಮನ’ ಮಾತ್ರ ಮಾಡ್ಯೂಂದು ಬರೆದೆ.

ದೊ: ಅದ್ದಲ್ಲಿ ಸ್ವಲ್ಪ ಶಾಸ್ತ್ರೀಯ ಸಂಗೀತದ ಒಲವೇ ಜಾಸ್ತಿ ಕಂಡು ಬರತ್ತೆ.

ಮು: ಗೋಪುಲ ನಿಗಮನ ಶಾಸ್ತ್ರೀಯ ಸಂಗೀತ ವೇ.

ದೊ: ಜಾಸ್ತಿ ನಾಟಕರಂಜಿ, ವಿರಹರಫ್ರಿಯ, ರಂಜನಿ ಮುಂತಾದ ರಾಗಗಳು.

ಮು: ಎಲ್ಲ ಇದೆ ಅದ್ದಲ್ಲಿ.

**ದೊ:** ನೀವು ಅದಾದ ಮೇಲೆ ಕೆಲವು ಸ್ವತ್ಸರೂಪಕಗಳು ಬರದ್ದುಲ್ಲಿ ಅಡ್ಡಲ್ಲಿ ನವೀನವಾದ ರಾಗಗಳು ಬಂದಿವೆ. **ಮ:** ಬಂದಿದೆ ಯಾಕೆ ಅಂತ ಹೇಳಿದೆ ‘ಗೋಕುಲ ನಿಗಮನ’ ಅನ್ನೋದು ಒಂದು ಪೌರಾಣಿಕವಾದ ಕಥೆ. ಅದಕ್ಕೆ classical musicಕ್ಕೆ ಯೋಗ್ಯ ಅಂತ ನನಗೆ ತೋತು. ವಸಂತಚಂದನ ಅನ್ನೋದು ಮತ್ತುವೈಭವ. It's a secular poem. ನಮ್ಮಲ್ಲಿ secular music ಇಲ್ಲಲ್ಲ. ನಮ್ಮಲ್ಲಿ ಪ್ರತಿಯೊಂದಕೂ ತ್ಯಾಗರಾಜರು. Funeralಗೂ ತ್ಯಾಗರಾಜರು, ಮದುವೆಗೂ ತ್ಯಾಗರಾಜರು, receptionಗೂ ತ್ಯಾಗರಾಜ, ಎಲ್ಲದಕೂ ತ್ಯಾಗರಾಜರೇ. That is a great defect of our music. Secular music ಅನ್ನೋದು folkನಲ್ಲಿ ಇದೆ.

**ದೊ:** *Music* ಅನ್ನೋದು ಸ್ವತಂತ್ರವಾದ ಕಲೆ. *Secular music* ಯಾಕೆ ಬೇಕು?


**ಮ:** ಬೇಕು. Funeralಗೆ ಏನು ಮಾಡಿರಿ.

**ದೊ:** *Funeral* ಸಂಗೀತಾನೆ ಬೇಡಾ ಅಂತಿಮ ನಾನು.

**ಮ:** ಹಾ ಹಾ ಹಾ . . ಸಂಗೀತ ಬೇಕಾಗತೆ. ಸಂಗೀತ ಇಲ್ಲೆ ಏನು? ಸುಂದರವಾಗಿ band ಇಲ್ಲಾ, bands, slow motion ಅದಲ್ಲಾ ಬೇಕು. To express any feeling you want music. Music is the best method of expressing feeling. ಸತ್ಯೋಗ್ರಿಷ್ಟಿದಾನೆ ಅವು ಶೋಕ ಬೇಡವೇ? ಶೋಕವನ್ನ ಹೇಗೆ ಮಾಡಿರಿ ನೀವು?

**ದೊ :** ನಾಟಕದ ಸಂಗೀತದಿಂದ ನಿಮಗೇನಾಡು ಸ್ಥಾತ್ಮ ಬಂದಿದ್ದೇ?

**ಮ:** ಓ! ವರದಾಖಾರ್ ಸ್ವಂದಗಳು. ಏನು ಸ್ವಂದಗಳು. ಏನು ಕಥೆ. ಈ ಒಳ್ಳೆ ಸಂಗೀತವನ್ನು ಕೇಳಿ ಈ ಸಂಗೀತವನ್ನು ನಾಟಕದಲ್ಲಿ, ಈ ಪಾತ್ರ ಈ ಸಂದರ್ಭದಲ್ಲಿ ಹಾಡಿಬಿಟ್ಟೆ ಏನಪ್ಪಾಗಿ ಗತಿ ನಮ್ಮೆ, ನಾವು ಸತ್ಯೋಗಿ ಬಿಡಿತವಲ್ಲ. ಅಷ್ಟು ಜನ್ಮಾಗಿ ಆಗೋಗ್ ಬಿಡ್ಡಲ್ಲ. ಅನ್ನಿಡೆ ನನಗೆ. ಒಂದು ಬೃಹರವಿಯಲ್ಲಿ ಏನೆ ಶೇಷಣಿನವರು ಬಾರಿಸಿದೆ



ಹೀಗೆ, ಈ ರಾಗವನ್ನು ಈ ಸ್ತುರದಲ್ಲಿ ಆ ಸಂದರ್ಭದಲ್ಲಿ ಹೇಳಿಬಿಟ್ಟೆ ಆ ದೃಶ್ಯ ಎಷ್ಟು ಮನೋಹರವಾಗಿರತ್ತೆ. ಎಷ್ಟು ಚೆನ್ನಾಗಿರತ್ತೆ. ಪರಿಸರರಿಂತವಾದ ಈ ಸಂಗೀತ ಇದೆಯಲ್ಲಾ ಅದು ಈ ಪರಿಸರದಲ್ಲಿ ಎಷ್ಟು ಸೊಗಸಿರತ್ತೆ ಅಂತ ಅನೇಕ ಸಲ ಬಂದಿದೆ. ನಾ ಹೇಳಿದ್ದಲ್ಲಿ ಸಂಗೀತ ಜಾನ್ ಸ್ವರಲಪರಿಯಲ್ಲಿ ಹೊರಡುತ್ತಲ್ಲ ಜಾನ್. ವಿವರಗಳಲ್ಲ., ಭಾವಜ್ಞಾನ, ಹಾಂ! ಆ ಭಾವಕ್ಕೆ ಈ ಸಂಗೀತ ಕೇಳಿಂಬ ಜಾನ್ವೆಲ್ಲ ಇದೆ. ಅನೇಕ ಜನಗಳಿಗೆ ಉತ್ತಮವಾದ ಅತ್ಯತ್ಮಮವಾದ ಸಂಗೀತವನ್ನು ಕೇಳಿದ ಒಂದು ಜಾನ್ವೆಯಿದೆ. ಆ ಜಾನ್ದಿಂದ ಇದು ಹೊರಡುತ್ತೆ. ನವೀನವಾಗೇ ಹೊರಡುತ್ತೆ. ಏಕೆಂದರೆ ವಿವರಗಳು ಗೊತ್ತಿಲ್ಲ.

**ದೊ:** ನಮಗೆ ಘಲಿತಾಂಶ ಮುಖ್ಯ ನಿಮಗೆ ಹ್ಯಾಗಾಡು ಹೊರಡಲಿ. ಅನೇಕ ಒಳ್ಳೆ ರಚನೆಗಳು ನಿಜವಾಗ್ಗೆ ಶಾಶ್ವತವಾಗಿ ನಿಲ್ಲೋ ಅಂತಹವು ಬಂದಿದೆ. ಬಹಳ ಸಂತೋಷ. ನಮಶ್ವಾರ ನರಸಿಂಹಾಷಾಯರೆ!

1961ರ ಒಂದು ದಿನ ಉಡುಪಿಯಲ್ಲಿನ ನೀಲಾ ಕಾಶ ಕೃಷ್ಣನ ವ್ಯಕ್ತಿತ್ವದ ಪ್ರತಿಭೆಯನ್ನೇ ಪ್ರತಿಫಲಿಸುತ್ತಿದ್ದೇನೋ ಎನ್ನುವಂತೆ ಭಾಸ ವಾಸುತ್ತಿತ್ತು. ಗಭರ್ಗಾಗುಡಿಯಲ್ಲಿನ ತೈಲದ ದೀಪಗಳ ಸೌಮ್ಯ ವಾದ ಬೆಳಕಿನಲ್ಲಿ ನ ಸುನಗುತ್ತಿರುವ ಕೃಷ್ಣನ ಮನಮೋಹಕ ವಿಗ್ರಹ ಮೋಹಿನಿಯಂತೆ ಭಕ್ತರ ಮನಸೆಳೆಯುತ್ತಿತ್ತು. ಅತ್ಯಂತ ಮಧುರವಾದ ದಿನಿಯಲ್ಲಿ ಹೊರಹೊಮ್ಮೆತ್ತಿದ್ದ ವಾಸರಾಯರ ರಚನೆ ಕೃಷ್ಣ ನೀ ಚೇಗನೆ ಬಾರೋ ಅಲ್ಲಿ ನೆರದಿದ್ದ ಉರಿನ ಮತ್ತು ಪರವೂರಿನ ಭಕ್ತಾದಿಗಳ ಕಿವಿ ತುಂಬತೋಡಗಿತ್ತು. ಆಗ ಎಲ್ಲರ ಜಿತ್ತವೂ ಹರಿದದ್ದ ಗಭರ್ಗಾಗುಡಿಯೆಡು ಹಜಾರದಲ್ಲಿ ಹಾಡಿಕೊಂಡು ನರ್ತಿಸುತ್ತಿದ್ದ ನರ್ತಕಿಯತ್ತ. ಅವರು ನೋಡ ಲೇನೋ ಮೋಹಿನಿಯಂತಿರಲ್ಲಿ. ನಲ್ಲಿತ್ತರ ಹರೆಯದ ಹೆಣ್ಣುಮಗಳು. ಸ್ವಲ್ಪ ಧಡೂತಿ ಎನ್ನ ಬಹುದಾದ ಗಾತ್ರ ಹಾಗೂ ವತ್ತರದ ಮೈಮಾಟಿ. ಪಚ್ಚೆಯ ಅಂಚು ಸೆರಿಗಿದ್ದ ಮುತ್ತಿನ ಬಣಿದ ಸೀರೆಯನ್ನು ಉಟ್ಟಿದ್ದರು. ಅದೇನು ಮೂರ್ವ ನಿರ್ಧಾರಿತ ಕಾರ್ಯಕ್ರಮವೂ ಆಗಿರಲಿಲ್ಲ. ಅಲ್ಲಿ, ಕೃಷ್ಣನಮನ ಸಲ್ಲಿಸಲು ಹೋಗಿದ್ದ ಆ ಮಹಿಳೆ ಆ ಕ್ಷಣಿದಲ್ಲಿ ಉಂಟಾದ ತುಡಿತದಿಂದಾಗಿ ತನ್ನ ಅಸಾಧಾರಣ ಅಭಿನಯದಿಂದ ಆ ಕೃತಿಯನ್ನು ನೃತ್ಯತೋರಿಕೆದಲ್ಲಿ ಅಮರಗೊಳಿಸಿದರು. ಗಾಯನ ಅತಿ ಸೋಗಸಾಗಿತ್ತು. ನೃತ್ಯವಂತೂ ನೋಡುಗರ ಕಲ್ಪನೆ ಗರಿಗೆದರುವಂತಿತ್ತು. ತನ್ನ ಮುದ್ದ ಕೃಷ್ಣನನ್ನು ಬಾರೆನ್ನುತ್ತಿರುವ ತಾಯಿ ಯಶೋದೆ ಯನ್ನು ನರ್ತಕಿ ಬಿಕಿಸುತ್ತಿದ್ದರು. ಅವರು ಕೃಷ್ಣನನ್ನು ಕರೆಯುತ್ತಿದ್ದ ವಿಭಿನ್ನ ರೀತಿಗಳು ಭಕ್ತರನ್ನು ದಿಗ್ಬಂಗಸೂಜಿಸಿತ್ತು. ಅವರೆಲ್ಲರೂ ಮೋಡಿಗೊಬ್ಬಿ



ಗಾದವರಂತೆ, ಬಾಲಕೃಷ್ಣ ಅವರ ಕರೆಗೆ ಓಗೊಟ್ಟು ಬಂದುಳಿಡುತ್ತಾನೇನೋ ಎಂದು ಭಾವಿಸಿ. ತಮಗೇ ಗೊತ್ತಿಲ್ಲದೆ ಆ ಕಡೆ ಕುತೂಹಲಿಗಳಾಗಿ ಮೋಗುತ್ತಿದ್ದರು. ಅವರ ಕರೆಯನ್ನು ತಿರಸ್ಕರಿಸಲು ಯಾರಿಗಾದರೂ ಸಾಧ್ಯವೇ ಎಂದು ಯೋಚಿಸುತ್ತಾನೆಯೆಂಬುತ್ತಿದ್ದರು. ಕಾಶೀಪೀಠಾಂಬರ ಎಂಬ ಸಾಲನ್ನು ಅವರು ಹಾಡಿ ನರ್ತಿಸುತ್ತಿದ್ದರೆ ಎಲ್ಲರ ಮನದ ಕಣಲ್ಲಿ ಸೋಗಸಾದ ಪೀಠಾಂಬರವುಟ್ಟು, ವಷ್ಟ ಖಚಿತ ಕೊಳಳಿಸುತ್ತಿದ್ದರು. ವೈಗಂಧರ ಪರಿಮಳ ಸೂಸುವ ಶ್ರೀಕೃಷ್ಣನ ಮೂರುತಿ ಮೂಡಲಾರಂಭಿಸಿತು.

ಜಗದೋದ್ವಾರಕ ನಮ್ಮ ಉಡುಪಿ ಶ್ರೀಕೃಷ್ಣ ಎಂದು ತಾಯಿ ಯಶೋದ ಕೃಷ್ಣನನ್ನು ಕರೆಯುತ್ತಿದ್ದಾಳೆ. ಮಗು ಅವಳ ಸಮೀಪಕ್ಕೆ ಬರುತ್ತದೆ. ಮಣ್ಣ ತಿಂದದ್ದೇಕೆ, ಎಂದು ಅವಳು ಮಗುವನ್ನು ಗದರಿಸಿ, ಬಾಯಿ ತೆರೆಯುವಂತೆ ಜೋರು ಮಾಡುತ್ತಾಳೆ. ಆಗ ನಗುತ್ತಾ ಬಾಲಕೃಷ್ಣ ಬಾಯಿ ತೆರೆಯುತ್ತಾನೆ. ಅಭ್ಯಾರ! ಅಲ್ಲಿ ಸರೆದಿರುವ ಭಕ್ತರು ಮತ್ತು ಆ ನರ್ತಕಿ ಕೃಷ್ಣನ ಬಾಯಲ್ಲಿ ಕಂಡುಬ್ಬ ಮಣ್ಣನ್ನಲ್ಲಿ, ಮೂಜಗವನ್ನು. ತನ್ನ ಸೃಜನಶೀಲ ಮನೋಧರ್ಮದಿಂದ ಒಂದು ಕ್ಷಣ ಯಶೋದೆ ಯಾಗುವ, ಮರುಕ್ಷಣ ಕೃಷ್ಣನಾಗುವ, ನೀಲ ವರ್ಣದ ಕೃಷ್ಣ ವಿಶ್ವವೇ ತಾನಾಗುವ, ಮತ್ತೆ ಮರುಕ್ಷಣ ಮುದ್ದು ಮಗುವಾಗುವ ಅದ್ಭುತ ಪ್ರಕ್ರಿಯೆಯನ್ನು ತೋರಿ ಆ ಕಲಾವಿದೆ ಪ್ರೇಕ್ಷಕರನ್ನು ಮತ್ತೆಷ್ಟು ಮೋಡಿ ಮಾಡಿದರು. ಇಂತಹ ಅದ್ಭುತ ನಡೆಯುತ್ತಿದ್ದಾಗಲೂ “ದೇವಾಲಯದ ಪ್ರಾಂಗಣ ದಲ್ಲಿ ನರ್ತಿಸುವುದು ಕಾನೂನುಬಾಹಿರ” ಎಂದು ಸಿಟಿನಿಂದ ಅದನ್ನು ನಿಲ್ಲಿಸಲು ಬಂದವನನ್ನು ಜನ ಹೊರಗೆ ದಬ್ಬಿ ಮತ್ತೆ ನೃತ್ಯ ನೋಡಲು ಬಂದರು. ಈ ಅಸಾಧಾರಣ ದಿವ್ಯಪ್ರತಿಭೆ ಬಾಲ ಸರಸ್ವತಿ. “ನೀವು ಶೈವ್ಯತೆಯ ಸನ್ಮಿಧಿಯಲ್ಲಿದ್ದೀರಿ” ಎನ್ನುವ ಭಾವವನ್ನು ಮೂಡಿಸುವ ಅಪ್ರತಿಮ ಕಲಾವಿದೆ. ತಂಜಾವೂರು ಬಾಲಸರಸ್ವತಿ, ಮಾರ್ಚ

ಪಕ್ಷಿಮಗಳಿರದರ ನೃತ್ಯರಸಿಕರಲ್ಲಿ ಇನ್ನೊಬ್ಬ ಇಂತಹ ಕಲಾವಿದೆ ಬರುತ್ತಾಳೆಯೇ ಎನ್ನುವ ಪ್ರಶ್ನೆಯನ್ನೂ, ತುಂಬಲಾರದ ಖಾಲಿತನವನ್ನೂ ಉಳಿಸಿಹೋದ ವರು.



## Donations received During the month of December

Sri. Janardhana.C.S.	3000/-	Siddhartha Kotian	500/-
Sri. Kumar Swamy	10000/-	Smt. Pushpa Surendra	2000/-
Sri. Sanjay	1000/-	Smt. Shyamala	500/-
Well wisher	1000/-	Sri. Srinivasa Rangan. S	5000/-
Smt K.S.Geetha	1000/-	Dr. M.S. Bhaskar	1000/-
Sri. Sathyanarayana Rao	1000/-	Sri. Omkar	1000/-
Dr.S.Sunderrajan	2001/-	Smt Shushma. K.N	500/-
Sri. Shelvanarayana	1000/-	Sri Nataraj	500/-
Dr. Nalini Chandar	5000/-	Dr. Rameshwari Varma	500/-
Dr. Ravi M.N & Sandhya Rao	10,000/-	Smt Sunitha Rao	600/-
Sri. N.Sreenath	2000/-	Sri Ram Mohan	500/-
Sri. Santhosh Koulagi	2000/-	Smt Kaveri Raman	500/-
Prof. S. Ravi	4000/-	Smt Bhagyalakshmi. K	1000/-
Prof. B.K.Viswanath	5000/-	Smt. Latha Deshpande	1000/-
Sri. Rohith Sastry	1000/-	Prof Mysore V Subramanya	60000/-

ಜೀವಾತ್ಮ-ಪರಮಾತ್ಮಿಗೆ ಇರುವ ನಿತ್ಯ ಸಂಬಂಧದಲ್ಲಿ ಭಕ್ತಿಯೇ ಮುಖ್ಯ ಪ್ರಕಾರ. ‘ಭಕ್ತಿ’ ಧಾರುವಿನಿಂದ ಆದ ಈ ಪದಕ್ಕೆ – ‘ಸೇರು’, ‘ಆಶ್ರಯಿಸು’ ಎನ್ನುವ ಅರ್ಥವಿದೆ. ಆಶ್ರಯವನ್ನು ಬಯಸುವ ಜೀವಾತ್ಮನಾದರೆ, ಆಶ್ರಯದಾತ ಪರಮಾತ್ಮ. ಇಂತಹ ಭಕ್ತಿಯು ನವವಿಧವಾದು ಎಂದು ಭಾಗವತರ ಕಲ್ಪನೆ. ಈ ನವವಿಧಿ ಭಕ್ತಿಯಲ್ಲಿ ನಾಲ್ಕನೇಯದು ಪಾದಸೇವನ.

ಶ್ರೀ ಹರಿಯ ಪಾದಸೇವೆಯೇ ಪಾದಸೇವನ ಭಕ್ತಿ. ದೇವರ ಪಾದಗಳನ್ನು ಮೊಜಿಸುವ ಮತ್ತು ಕೊಂಡಾಡುವ ಭಕ್ತಿರೂಪವು ಹಿಂದೂಧರ್ಮದಲ್ಲಿ ಪರಿಚಿತ. ನಿಮ್ಮಲವಾದ ಮನಸ್ಸಿನಿಂದ ಕಾಯಾ ವಾಚಾ ಮನಸ್ಾ ಶ್ರೀಹರಿಯ ಪಾದಗಳನ್ನು ಮೊಜಿಸುವುದೇ ‘ಪಾದಸೇವನ’. ಹರಿಚರ್ಣಾ ಗಳಲ್ಲಿ ಧೂಳಿನ ಕಣಿವಾಗುವ ಹಂಬಲ ಭಕ್ತರದು. ಇಂದಿಗೂ ಹಲವು ಪ್ರಮುಖ ದೇವಾಲಯಗಳಲ್ಲಿ ‘ಸ್ಥಾಮಿ ಪಾದ’ ಮೊದಲು ದರ್ಶನವಾಗುತ್ತದೆ. ಆನಂತರ ಸ್ಥಾಮಿಯ ದರ್ಶನ. ಹಲವು ದಾಸರ ಪ್ರಕಾರ – ‘ನೀ ಮೊದಲೋ ನಿನ್ನ ಪಾದ ಕಮಲ ಮೊದಲೋ’. ಹಾಗಾಗಿಯೇ ಶ್ರೀಪಾದರಾಜರು, “ಎನ್ನ ಹೃದಯವನು ನಿನ್ನ ಚರಣದೊಳಿಟ್ಟ ಸಲಹೋ ರಂಗವಿಶಲ” ಎಂದು ಮೌರೀಯದು ತಾರೆ. ಪ್ರಸನ್ನ ವೆಂಕಟದಾಸರು, “ಶ್ರೀರಮಣನ ಪಾದಸೇವನ ಮಾಡಿ ಬುಧರು ಮತ್ತೆ ತನ್ನ ಭಕ್ತಿಯಲ್ಲಿ ಸತ್ಯದಾಬ್ಜಗಳನು ತೊಳೆದು ಸತ್ಯಪಥದ ಗಾಮಿನಿಯೊಳು ಮೊತ್ತು ಮೊಜಿ ಮಾಡುತ್ತಿಪ್ಪ ಶ್ರೀರಮಣನ ಪಾದಸೇವನ” ಎನ್ನುತ್ತಾರೆ.

ನವವಿಧಿ ಭಕ್ತಿಯ ಒಂದೊಂದು ವಿಧಕ್ಕೂ ಒಂದೊಂದು ಕೃತಿಗಳನ್ನು ಶ್ರೀ ಸ್ಥಾತೀ ತಿರುನಾಳ ಮಹಾರಾಜರು ರಚಿಸಿದ್ದಾರೆ. “ಸತತಂ ತಾವಕ ಪದಸೇವನಂ | ಕರವಾಣಿ ಸಾರಸನಾಭ ಮುದಾ”

(ಈ ಪದ್ಧನಾಭನೇ ಸಂತಸದಿಂದ ಯಾವಾಗಲೂ ನಿನ್ನ ಪಾದಸೇವೆ ಮಾಡಲಿಬೇಕ್ಕಿಸುತ್ತೇನೆ) ಎಂದು ಖರಹರಪ್ರಿಯ ರಾಗದಲ್ಲಿ ರಚಿತವಾದ ಅವರ ವಿಳಂಬಕಾಲದ ಕೃತಿ ಕೇಳಿದಾಗ ಅವರೊಡನೆ ನಾವೂ ಪದ್ಧನಾಭನ ಪಾದ ಸೇವೆಯನ್ನು ಮಾಡುತ್ತಿದ್ದೇವೋ ಎಂದೇನಿಸುತ್ತದೆ.

ಶ್ರೀ ಮರಂದರದಾಸರು, “ಭಕ್ತರ ಸೇವೆಯ ಕೊಡು ಕಂಡ್ಯ ಶ್ರೀ ಮರಂದರವಿಶಲನ ಜರಣ ವೆಂಬ ಪಾದಪದುಮವ ಮನದಲ್ಲಿ ನೇನೆವರು॥ ಸಂಗ ಕೊಡು ಕಂಡ್ಯ॥ ಎಂದಿದ್ದಾರಲ್ಲದೆ. “ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಂಗೆ” – ಎಂದು ಹೇಳಿ, ಕೊನೆಗೆ ದೃಷ್ಟವಾಗಿ – ‘ಬಿಡೆ ನಿನ್ನ ಪಾದವ ಬಿಂಕವಿದೇಕೋ;’ ನೀನು ಎನ್ನ ಕ್ಯೇ ಬಿಟ್ಟರೂ ಸರಿ, ನಿನ್ನ ಪಾದವನ್ನು ನಾನಂತರ ಬಿಡುವ ದಿಲ್ಲ ಎನ್ನುವ ಸರ್ವಾಲು ಹಾಸಿ ಕೊನೆಗೆ, ‘ಬದುಕಿದೆನು ಬದುಕಿದೆನು ಭವವನಗೆ ಹಿಂಗಿತು, ಪದುಮನಾಭನ ಪಾದದೊಲುಹು ಎನಗಾ ಯಿತು,’ ಎಂದು ದ್ವನ್ಯತಾಭಾವ ವಕ್ತವಿಸುತ್ತಾರೆ. ಗೋಪಾಲದಾಸರು – “ಅನಘ ನಿನ್ನಂಭೀ ಸೇವೆ ಎನಗೆಂತು ದೊರಕುವುದೋ” ಎಂದು ಪಾದ ಸೇವೆಗಾಗಿ ಹಂಬಲಿಸುತ್ತಾರೆ. ಮತ್ತೆ ಪ್ರಸನ್ನ ವೆಂಕಟದಾಸರಿದೆಗೇ ಹಿಂತಿರುಗಿ ನೋಡಿದರೆ – ‘ಬಿಡೆ ನಿನ್ನ ಚರಣವ ಉಡುಪಿಯ ಕೃಷ್ಣನೇ ನಿನ್ನ ಪಾದಾಂಬಿಜ ಧ್ಯಾನ ಮರೆಯದಂತೆ ಎನ್ನ ಮನದ ವಕ್ತಗತಿಯ ತಿದ್ದು ತವಪಾದ ಪಿಡಿಯಲವರಿಗಿಂಬು ನೀಡ್ದು ಹವಣವ ಬಲ್ಲೆ ನಾನೇನ ಮಾಡಿದರೇನು॥ ಎಂದು ಹಾಡಿರುವುದು ಕಂಡುಬರುತ್ತದೆ. ಇನ್ನೊಂದು ಕಡೆ ವಾದಿರಾಜರು ‘ಬಿಡೆನೋ ಬಿಡೆನೋ ನಿನ್ನ ಚರಣಕಮಲವ ಎನ್ನ ಹೃದಯದೊಳಿಟ್ಟ ಭಕ್ತಿಸುವೆ ಅನುದಿನ’ ಎಂದು ಹಾಡಿದರೆ, ಜಗನ್ನಾಥದಾಸರು ‘ಶ್ರೀರಮಣ

ನಿನ್ನ ಪಾದಸಾರಿದಾ ಸುಜನರಿಗೆ ಹೋರ ದುರಿತ ಗಳುಂಟೇ? ಎನ್ನುತ್ತಾ ಬಿಡನೋ ನಿನ್ನಂಷ್ಟಿ ಶ್ರೀನಿವಾಸ”, ‘ಬಿಡಲಾರೆ ಬಿಡಲಾರೆ ನಿನ್ನಡಿ ದಾವರೆಯ ನೀ ಕೊಡು ಅಭಯವ” ಎಂದೂ ಹಾಡುತ್ತಾರೆ. ಉಪಾಸನಾ ಸಂಪೂರ್ಣಾಯದಲ್ಲಿ ಸ್ವಾಮಿಯ ಪಾದಗಳಲ್ಲೇ ಸ್ವಾಮಿಯನ್ನು ಕಾಣುವುದುಂಟು-‘ಪಾದಕಾಂತ ದೀಕ್ಷೆ’ ಎಂಬ ಸಂಕೇತವು ಮಂತ್ರಶಿದ್ಧಿ ಪ್ರಸಿದ್ಧಿ.

ಶ್ರೀ ತ್ಯಾಗರಾಜರ ರಚನೆಗಳಿಂದ ಬಂದಾಗ ಒಂದು ದೊಡ್ಡ ಸಾಗರವನ್ನೇ ಕಂಡಂತಾಗುತ್ತದೆ. ಬಹುಶಃ ನವವಿಧ ಭಕ್ತಿ ಎಂದಾಗ- ತ್ಯಾಗರಾಜರೇ ಕಣ್ಣಂದೆ ನಿಂತಂತಾಗುತ್ತದೆ. ಈ ನಿಟಿನಲ್ಲಿ ಮೊಟ್ಟ ಮೊದಲು ನನಗೆ ಸ್ತೋತ್ರಿ ನೀಡಿದ ಗ್ರಂಥ ವೆಂದರೆ- ಡಾ. ಟಿ. ಎನ್. ಪದ್ಮ ಅವರ “ಶ್ರೀ ತ್ಯಾಗರಾಜರ ಕೃತಿಗಳಲ್ಲಿ ಸಂಗೀತ ಮತ್ತು ಭಕ್ತಿ”.

ತ್ಯಾಗರಾಜರಿಗೆ ಶ್ರೀ ರಾಮನ ಪಾದಸೇವನೆ ಯಲ್ಲಿ ಭಕ್ತಿ ಒಂದೆಯಾದರೆ, ಮತ್ತೊಂದೆ ಶ್ರೀರಾಮನ ಪಾದಸೇವೆಯಿಂದ ಆಸಂದವನ್ನು ಪಡೆದ ಭರತ ಮತ್ತು ಇತರ ಮುನಿಶ್ರೇಷ್ಠರು ಆದರ್ಶವಾಗಿಯರು. ಅವರು ಶ್ರೀರಾಮನಿಗೆ ಮಾಡಿದ ಪಾದಸೇವೆಯಿಂದ ಭಕ್ತಿ ನಮಗೂ ದೊರಕಲಿ ಎಂಬ ಆಶಯ. ಹಾಗಾಗಿಯೇ ಹಾಡುತ್ತಾರೆ-‘ವರವೂನುಲೆಲ್ಲ ಚರಣಮುಲನು ಸ್ತುರಿಯಿಂಪ ನೀದು ಪದಮೋಸಂಗೆನೀಂ ಭರತಾ ಚಂಸಣಿಗಳ ಪಾದಕಲು ಧರ ನಿನ್ನೂಸಂಗೇ ತ್ಯಾಗರಾಜ ಭಾಗ್ಯಮಾ.” ಅಂದರೆ ಮನಿಗಳು ಶ್ರೀರಾಮ ಪಾದಸೇವೆಯಿಂದ ಸತ್ಯದ ಪಡೆದರೆ, ಭರತನು ಪಾದುಕಾಸೇವೆಯಿಂದ ಶ್ರೀರಾಮನನ್ನೇ ಪಡೆದಿದ್ದಾನೆ ಎನ್ನುವುದು ತ್ಯಾಗರಾಜರ ನಿಲುವು. (ಸಂದೇಹಮುನು, ರಾಮಾಯಣ, ಆದಿತಾಳ). “ಶ್ರೀಮಂತುಲೂ ನೀ ಸೋದರಲು ಸೇಯು ರೀತಿ ಪಾದಸೇವ ಕೋರಿತಿನಿ” (ಶ್ರೀಮಾನಿನಿ ಮನೋ ಹರ-ಮಾಣಿಕ್ಯಾ-ಆದಿ) ಶ್ರೀರಾಮ ಶ್ರೀಮಂತ ರಾದ ನಿನ್ನ ಸೋದರರು ಮಾಡಿದ ಪಾದಸೇವೆಯ ರೀತಿಯನ್ನು ನಾನೂ ಕೇಳಿ ಕೊಳ್ಳುತ್ತೇನೆ. “ನೀ ಪಾದಮುಲ ಭಕ್ತಿನಿಂಡಾರ ಗಾನೋಸಗಿ” (ಮಾ ಪಾಲಲೆನಿನ-ಅಸಾವೇರಿ-ಆದಿ), (ಶ್ರೀ ಪತ್ರೇ ನೀ ಪದಚಿಂತನವೇ ಜೀವನಮು, ನಾಗಸ್ವರಾವಳಿ, ಆದಿ), (ಪದಭಕ್ತಿ ವದಲನು

ಎಂದೂ ಕದಲನು, ಯದುಕುಲ ಕಾಂಬೋಜಿ, ಮಿಶ್ರಭಾಪು), ಹರಿಯ ಪದಭಕ್ತಿಯನ್ನು ಬಿಡುವುದಿಲ್ಲ, ಶ್ರೀರಾಮ ಪಾದಮಾ ನೀ ಕೃಪ ಜಾಲುನೇ - ಶ್ರೀರಾಮನ ದಿವ್ಯಪಾದಗಳೇ, ನಿಮ್ಮ ಕೃಪೆಯೊಂದಿದ್ದರೆ ಸಾಕು. (ಕೋರಿನೀ ಪದಸೇವಾ ಸಾರೆಕು ಸೇಯದಲಚಿ// ಮಾರಮಣ ನಾಲೋನೇ ಮುರುಲುಗೋನಾನ್ನಾನು// ನಾಪಾಲಿ ತಂಕರಾಭರಣ, ಆದಿತಾಳ). ಹೀಗೆ ತ್ಯಾಗರಾಜರ ಕೃತಿಗಳನ್ನು ನೋಡುತ್ತಾ ಹೋದರೆ ಪಾದಸೇವನಾ ಭಕ್ತಿಪ್ರೇರಿತ ಹಲವು ರಚನೆಗಳು ದೂರೆಯುತ್ತವೆ.

ಇನ್ನು ವಚನಕಾರರತ್ತ ದೃಷ್ಟಿ ಹಾಯಿಸಿದಾಗ ಜಗದಗಲ ಮುಗಿಲಗಲ. . . ಹಾತಾಳ ದಿಂದತ್ತತ್ತ ನಿಮ್ಮ ಶ್ರೀ ಜರಣ, ಬ್ರಹ್ಮಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ, ನಿಮ್ಮ ಶ್ರೀಪಾದ ಪದ್ಧದಲ್ಲಿ ಭೂಮರವಾಗಿಸಿ. ಎಂದು ಪಾದಸೇವನ ಭಕ್ತಿಯನ್ನು ಬಿಂಬಿಸುವ ಹಲವು ವಚನಗಳನ್ನು ಕಾಣಬಹುದು. ಬಸವಣ್ಣನವರು ರಚಿಸಿದ ವಚನದಲ್ಲಿ ನಾಮಾ ಮೃತ ತುಂಬಿ, ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಶವಿಯಲ್ಲಿ ನಿಮ್ಮ ಶೇರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ, ನಿಮ್ಮ ಜರಣ ಕಮಲದೊಳಗಾನು ತುಂಬಿ ಎಂಬ ವಚನದಲ್ಲಿ ಪಾದಸೇವನ ಭಕ್ತಿಯ ಜೊತೆಗೆ ನವವಿಧ ಭಕ್ತಿಯ ವಿವಿಧ ಹಂತಗಳನ್ನು ಕಾಣಬಹುದು.


ಸೂರದಾಸರು ಯಾವ ಜರಣದಿ ರವಿ ಶತಕೋಣಿಗಳ ಬೆಳಗಿದವೋ / ಸೂರದಾಸ ಆ ಪ್ರಭು ಜರಣಕೆ ಎರಗುವೆ ಅಡಿಗಿದಿಗಂದವನ್ವ; ಹೊಂದ ನೀನು ವರ್ಕನನು, ಉಳಿಸಿದ ಗಜರಾಜ ನನ್ನು / ಸೂರದಾಸ ನಾನು ಹಿಡಿದ ನಿನ್ನ ಜರಣ ಕಮಲವನ್ನು ಎಂದು ಹಾಡಿದರೆ, ಆಳ್ಳಾರು, ‘ಪಳು ದಾಹಾದೊಸ್ತುರಿನ್ನೇನು ಪಾರ್ಶ್ವದಲಾನು ಪಾದಂ’ (ಶಾಶ್ವತಪಾದ ಬಂದನ್ನು ಅರಿತೆನು, ಅದೇ ಹಾಲಿನ ಕಡಲಿನಲ್ಲಿ ಪವಡಿಸಿರುವ ನಾರಾಯಣ ಪಾದ) ಎಂದು ಆ ‘ದಿವ್ಯ’ ಪಾದವನ್ನೇ ಸ್ತುತಿಸುತ್ತ, ನೆನೆಯುತ್ತ ನಮಿಸುವವರನ್ನು ಕುರಿತು ಹಾಡಿದ್ದಾರೆ.

ಈ ಎಲ್ಲ ಅನುಭಾವಿಗಳೂ ಹಾಡಿರುವ, ಬೇಡಿರುವ- ‘ಪಾದಭಕ್ತಿಂ ದೇಹಿ’- ಎಂದೂ ನಾವೋ ಕೇಳೋಣವೇ?

**ಮುಂದುವರಿಯುತ್ತದೆ- ಅಚಣ**

## ನನ್ನ ರಾಗ ನನ್ನ ಹಾಡು

“ನಾನು ಮೈಕ್ ಸಿಗರ್ಸ್‌ನ ಹಾಡು ಕೇಳುತ್ತಿದ್ದೆ. ಅವನೊಬ್ಬ ಅಸಾಧಾರಣ ಗಾಯಕ. ಡ್ರಾಕುಲಾನ ಕೂರ ಹೃದಯಲ್ಲಿ ಭಾವಸೆಲೆಯನ್ನು ಮೀಟಬಲ್ಲ ಗಾಯಕ. ಅವನ ಗಾಯನ ಆಲಿಸುತ್ತಿದ್ದ ನನಗೆ ಧಟ್ಟ ಎಂದು ಅರಿವಾಯಿತು, ನಾನು ನನ್ನ ಆಲೋಚನೆಯ ಕ್ರಮವನ್ನೇ ಬದಲಿಸಿಕೊಳ್ಳಬೇಕು. ಈ ತನಕ ಯಾವುದೆಲ್ಲ ಸಾಧ್ಯಲೇಗಳಿಗೆ ನನ್ನನ್ನು ತೆರೆದುಕೊಂಡೇ ಇರಲಿಲ್ಲವೂ ಅವೆಲ್ಲವೂ ನನಗೆ ಸಾಧ್ಯ ಎಂದು ನಂಬಲು ಶುರುಮಾಡಬೇಕಿತ್ತು. ನನ್ನ ಸೃಜನಶೀಲತೆಯನ್ನು ತಂಬ ನಿಯಂತ್ರಿಸಿ, ಅತ್ಯಂತ ಸಂಪುಟಿಗೆಳಿಸಿಕೊಂಡಿದ್ದೆ. ಎಲ್ಲವೂ ತಂಬಾ ಪರಿಚಿತವನಿಸಿಟಿಟಿತ್ತು. ನನ್ನಲ್ಲಿ ಒಂದಿಷ್ಟು ಗೊಂದಲ, ದಿಗ್ಪೆಗಳಿದ್ದು, ಅಪರಿಚಿತ ಹಾದಿಯಲ್ಲಿ ತಡಕಾಡುತ್ತಾ, ಹುಡುಕಾಡುತ್ತಾ ಸಾಗಬೇಕಿತ್ತು.” ಎಂದುಕೊಂಡು, ತನ್ನ ಸಂಗೀತ ಯಾತ್ರೆಯ ಹಾದಿಯನ್ನು, ತನ್ನ ಸಂಗೀತ ಮತ್ತು ಅದರ ಸಾಹಿತ್ಯ ಹೇಗಿರಬೇಕೆಂದು ಆ ಹುಡುಗ ಶೋಧಿಸಲಾರಂಭಿಸಿದ. ತಾನು ಹಾಡುವ ಗೀತದ ಪದಗಳು ತನ್ನ ಎದೆಯಾಳದ ಮಾತು ಆಗದ ಹೊರತು ಅದು ಇತರರ ಹೃದಯವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಅರಿವು ಮಾಡಿದಾಗ ತನ್ನ ಹಾಡನ್ನು ತಾನೇ ರಚಿಸಿಕೊಳ್ಳಲು ಶುರು ಮಾಡಿದ ಅಮೆರಿಕೆಯ ಖ್ಯಾತ ಹಾಡುವ ಕವಿ ಬಾಬ್ ಡಿಲನ್. 1941ರ ಮೇ 24ರಂದು ಯಹೂದಿ ಕುಟುಂಬದಲ್ಲಿ ಜನಿಸಿದ ಬಾಬ್ ನ ಹುಡುಕಾಟವನ್ನು ಅತ್ಯಂತ ಹೃದಯ ಸ್ವರ್ಥಿಯಾಗಿ ಅವನ ಆತ್ಮವ್ಯಾತ್ಮಾಂತೆ ‘ಕ್ರಿನಿಕಲ್ಸ್’ ಚಿತ್ರಿಸುತ್ತದೆ.



ತನ್ನ ಎದೆಯ ದನಿಯನ್ನು ಶಕ್ತಿಯುತವಾಗಿ ಹಿಡಿದಿದಬಲ್ಲ ಪದಗಳ, ನುಡಿಗಟ್ಟಿಗಳ ಹುಡುಕಾಟದಲ್ಲಿ ಬಾಬ್ ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೋಳಿಸಿದ ಮಹತ್ವದ ಲೇಖಕರಾದ ಓವಿಡ್, ಕೋಲಾರಿಜ್, ಬ್ಲೇಕ್, ಹೋಮರ್ ಇವರನ್ನು ತನ್ನರಿಖಿನ ಭಾಗವಾಗಿಸಿ ಕೊಂಡ. ಬರ್ನೋಲ್ ಬ್ರೆಸ್ಟ್ ಇವನನ್ನು ಅತ್ಯಂತ ಗಾಥವಾಗಿ ಪ್ರಭಾವಿಸಿದ ಲೇಖಕ. ಬ್ಯೂಬಲ್ಲಿನ ಹಳೆಯ ಒಡಂಬಡಿಕೆಯ ಕವಿಗಳು ಹಾಗೂ ಪ್ರವಾದಿಗಳ ನುಡಿಗಟ್ಟ ಮತ್ತು ಅವರ ಕ್ರೋಧ ಇವನ ಭಾಷೆಯನ್ನು ಆಳವಾಗಿ ಪ್ರಭಾವಿಸಿತು. ಅಮೆರಿಕೆಯ ಜನಪದ ಸಾಹಿತ್ಯವಲ್ಲ ಇವನ ಒಡಲು ಸೇರಿತು. ಭಾಷೆಯಲ್ಲಿ ತನ್ನ ಲಯಕಂಡುಕೊಳ್ಳತ್ತಾ ಹೋದ. ಅಂತೆಯೇ ಆ ಕಾಲದ ತಳಮಳಗಳಾದ ನಾಗರಿಕ ಹಕ್ಕುಗಳ ಹೋರಾಟ ಮತ್ತು ಹೋರಾಟಗಾರರ ಕೊಲೆ, ಅಮೆರಿಕೆಯ ಕಪ್ಪಜನರ ಯಾತನೆ, ಏರಡನೆಯ ಮಹಾಯುದ್ಧ, ಅಂಬಾಂಬಿನ ಭಿಕ್ಷರತೆ, ಅಮೆರಿಕೆಯ ಯುವಜನಾಂಗ ಎದುರಿಸುತ್ತಿದ್ದ ಮಾನಸಿಕ ತಳಮಳ, ಸಮಾನ ಹಕ್ಕಿಗಾಗಿ ನಡೆಯುತ್ತಿದ್ದ ಮಹಿಳೆಯರ ಸಂಖ್ಯೆಗೆ ವರ್ಣಿಸಿದ್ದ ಸಂಖ್ಯೆಗೆ ಸಾಫಿಕ್ ಎಂಬ ಪದವನ್ನು ಅಂದಿಸಿದ್ದು.

ಹೋರಾಟ್ ಇವೆಲ್ಲವೂ ಇವನ ಮನಸ್ಸನ್ನು  
ಮಾರ್ಗವಾಗಿ ಆವರಿಸಿಕೊಂಡಿದ್ದವು.

ಯಾವುದೇ ಒಂದು ನಿರ್ದಿಷ್ಟ ಸಂಗೀತ  
ಪ್ರಕಾರಕ್ಕೆ ತನ್ನನ್ನು ಸೀಮಿತಗೊಳಿಸಿಕೊಳ್ಳುವ ಬಾಬ್  
ಆ ಕಾಲದ ಜಾನಪದ, ಬ್ಲೂಸ್, ಹಳೀಯ  
ಹಾಡುಗಳು, ಪಾಪ್, ರಾಕ್ ಅಂಡ್ ರೋಲ್,  
ಜಾಸ್, ಸಾಮಾಜಿಕ, ರಾಜಕೀಯ ವಸ್ತುವುಳ್ಳ  
ಟಾಪಿಕಲ್ ಹಾಡುಗಳು, ಬಂಡಾಯದ ಹಾಡು  
ಗಳು, ಲಾಖಣಿಗಳು ಹಿಗೆ ಪ್ರತಿಯೊಂದು ಪ್ರಕಾರ  
ವನ್ನು ತನ್ನೊಳಕ್ಕೆ ತೆಗೆದುಕೊಂಡು ಅದರಲ್ಲಿ ತನ್ನ  
ಭಾವಲಪರಿಗೆ, ಕಲ್ನೈಯ ಹರವಿಗೆ ಅನುಷಾಸನವ  
ಬದಲಾವಣೆಗಳನ್ನು ಮಾಡಿಕೊಂಡ. ಯಾವುದೇ  
ಒಂದು ಚೌಕಟ್ಟಿಗೂ ಅಂಟಕೊಳ್ಳಲ್ಲ.

ಹಿಗೆ ಸೃಜನಶೀಲ ಮನಸಿನ ಕರೆಗೆ ನಿಷ್ಟ  
ನಾಗಿದ್ದ ಬಾಬ್ ಕಟು ಟೀಕೆಗಳನ್ನೂ ಬೇಗುಳ  
ಗಳನ್ನೂ ಪದೇ ಪದೇ ಎದುರಿಸಬೇಕಾಯಿತು.  
ಜಾಸ್ ನಲ್ಲಿ ಬದಲಾವಣ ಮಾಡಿಕೊಂಡ ಎಂದು  
ಜಾಸ್ ನ ನಿಷ್ಟಾವಂತ ಪ್ರತಿಪಾದಕರು, ಜಾನಪದ  
ದಲ್ಲಿ ಬದಲಾವಣ ಮಾಡಿಕೊಂಡದಕ್ಕೆ ಜಾನ  
ಪದದ ಪ್ರತಿಪಾದಕರು ಅವನ ಏರುಧ್ವ ಯುದ್ಧ  
ವನ್ನೇ ಸಾರಿದರು. ಅದರಿಂದಾಗಿ ಅವನ ಎಷ್ಟೇ  
ಅಲ್ಲಂಗಳು ಮಾರಾಟವೇ ಆಗಲಿಲ್ಲ ಆದರೆ  
ಅದ್ವಾಪುದೂ ಅವನನ್ನು ವಿಚಲಿತಗೊಳಿಸಲಿಲ್ಲ  
ಎಕೆಂದರೆ “ಹೊಸ ರೂಪಕಗಳು, ಹೊಸನೋಟ  
ಈ ತನಕ ಕೇಳಿಲ್ಲದ ಹೊಸತನ್ನು ಸೃಷ್ಟಿಸುತ್ತದೆ.”  
ಸೃಜನಶೀಲತೆಯ ಹೊಸ ಮಾದರಿಗಳನ್ನೂ  
ಹೊಸ ತಾತ್ಕಾರ್ಥಕೆಯನ್ನೂ ಸೃಷ್ಟಿಸಿಕೊಳ್ಳುತ್ತದೆ  
ಎಂಬುದು ಅವನಿಗೆ ನಿಷ್ಟಿಸಿದ್ದಿತ್ತು.

ಈ ಉತ್ತರ, ಸೃಜನಶೀಲ ಮಂಡಳಿಯಲ್ಲಿ  
ಅವನನ್ನು ಸಾಂಗೀತಿಕವಾಗಿ, ಸೃಜಿತವಾಗಿ ಹಾಗೂ  
ಭಾವನಾತ್ಮಕವಾಗಿ ಕೆಲವು ಗಾಯಕರು ತುಂಬಾ  
ಪ್ರಭಾವಿಸಿದರು. ಅವರಲ್ಲಿ ಪ್ರಮುಖರು - ನಾವೆಲ್ಲ  
ಮಾನವರು ಎಂದು ಬಲವಾಗಿ ನಂಬಿದ್ದ ಹ್ಯಾರಿ  
ಬೆಲ್ರೋಫಾಂಟ್, ಇವನ ಆಲೋಚನೆಯ ಕೆಮವನ್ನೇ  
ಬದಲಿಸಿದ ಮ್ಯೂಕ್ ಸೀಗರ್, ಗೀತರಚನೆಯ  
ಕಟ್ಟಾಣಿಕೆಯ ಮೂಲಮಾದರಿಗಳ ಅರಿವನ್ನು  
ತನ್ನ ಗಾಯನದ ಮೂಲಕ ಅವನಲ್ಲಿ ಮೂಡಿಸಿದ  
ಹ್ಯಾಂಕ್ ವಿಲಿಯಮ್, ನಂತರದಲ್ಲಿ ಬಾಬ್ ಆ  
ಮೂಲಮಾದರಿಯ ನಿಯಮಗಳನ್ನು ಒಡೆದ್ದು

ಇಂದು ಇತಿಹಾಸ. ಇನ್ನು ಮಾನವೀಯತೆಯಿಂದ  
ತೋರುಹೋಗಿದ್ದ ವಾಡಿ ಗುತ್ತಿ ಮತ್ತು ಅವನ  
ಗೀತಗಳು ಬಾಬ್ನ ಗೀತರಚನೆಗೆ ಬಹುದೊಡ್ಡ  
ಪ್ರೇರಣೆಯಾಗಿದ್ದವು. ಗುತ್ತಿಯನ್ನು ಹೆಚ್ಚಿಕೆಡೆಮೆ  
ತನ್ನ ಗುರುವೆಂದೂ ಮತ್ತು ತಾನು ಅವನ  
ಉತ್ತರಾಧಿಕಾರಿ ಎಂದು ಬಾಬ್ ಭಾವಿಸಿದ್ದು.

ಮಾನವೀಯತೆಯ ಕರೆಗೆ, ಸಮಕಾಲೀನ  
ಸಮಸ್ಯೆಗಳಿಗೆ, ಜನಪರ ಹೋರಾಟಕ್ಕೆ ಅಶ್ವಿನ  
ಶೀಪ್ರವಾಗಿ ಬದ್ದತೆಯಿಂದ ಸ್ಪಂದಿಸುತ್ತಿದ್ದ ಅವನು  
ಕಲೆಯನ್ನು ರಾಜಕೀಯ ಅಧಿಕಾರ ಪಡೆಯುವ  
ಸಾಧನ ಎಂದು ಕನೆಸಿನಲ್ಲಿ ಎಣಿಸಿರಲ್ಲಿ. ತನ್ನ  
ಸಂಗೀತ ಮತ್ತು ತನ್ನ ಮಂಕ್ಕಳೊಂದಿಗೆ  
ಸಂತೋಷವಾಗಿ ಇರಬಯಸಿದ್ದ ವ್ಯಕ್ತಿಯಾಗಿದ್ದು.  
ಅವನು ಅವೆರಿಕದ ಠಾರುವ ಶೀಳಗಳಿಗೆ ಒಂದು  
ಭಾವನೆಗಳ, ಹೋರಾಟಗಳ ನಿಜದನಿ. ಹಾಗಾಗಿ  
ಅವನು ರಾಜಕೀಯ ಮುಂದಾಳತ್ತ ವಹಿಸ  
ಬೇಕೆಂಬ ಶೀಪ್ತ ಒತ್ತಡ ಬಾಬ್ನ ಮನಸ್ಯಾಂತಿ  
ಯನ್ನೇ ಹಾಳುವಾಡಿತ್ತು. ಅದರೂ ಬಾಬ್  
ಎಂದೂ ತನ್ನ ಕಲೆಯ ಸ್ವಾತಂತ್ರ್ಯಕ್ಕೆ ಧಕ್ಕೆತರುವಂಧ  
ದ್ದನ್ನು ಮಾಡದೆ ಕಲೆಗೆ ನಿಷ್ಟನಾಗಿಯೇ ಉಳಿದ.  
1966ರ ಜುಲೈ 29ರಂದು ನಡೆದ ಬ್ರೀಫಾತ  
ದಲ್ಲಿ ಬಾಬ್ ಶೀಪ್ರವಾಗಿ ಗಾಯಗೊಂಡ. ಆ  
ಅಪಘಾತ ಅವನ ಬದುಕನ್ನು ಹಲವು ರೀತಿಗಳಲ್ಲಿ  
ಬದಲಿಸಿತು. ಅವನ ಬದುಕಿನ ಶೈಲಿ, ಸಂಗೀತ  
ಎಲ್ಲವೂ ಬದಲಾಯಿತು. ಅವನೇ ಹೇಳಿಕೊಳ್ಳು  
ವಂತೆ ತನ್ನ ಒತ್ತಡದ ಬದುಕಿನಿಂದ ಹೊರಬರಲು  
ಅವನಿಗೆ ಅದೊಂದು ಅವಕಾಶ ನೀಡಿತ್ತು.

ಕ್ರಾನಿಕಲ್ ನಲ್ಲಿ 1987ರ ನಂತರದ ಫಳನಿಗಳು  
ದಾಖಲಾಗಿಲ್ಲ. 2016ರಲ್ಲಿ “For having  
created new poetic expressions within the great American song tradition,”  
ಎಂದು ಬಾಬ್ಗೆ ಸಾಹಿತ್ಯದಲ್ಲಿ ಗೀತರಚನೆಗೆ  
ನೋಬೆಲ್ ಪುರಸ್ಕಾರ ನೀಡಲಾಯಿತು. ಇದು  
ನೋಬೆಲ್ ಇತಿಹಾಸದಲ್ಲೇ ಒಂದು ಅಪರೂಪದ  
ವಿವಾದಾತ್ಮಕ ಫಳನೆ. ಇದಲ್ಲಿದೆ 1973 ಮತ್ತು  
79 ಎರಡು ಬಾರಿ ಗಾಯಿಪುರಸ್ಕಾರ, 2008ರಲ್ಲಿ  
ವಿಶೇಷ ಮಲಿಟ್ಟು ಪ್ರಶಸ್ತಿ, 2012ರಲ್ಲಿ ಪ್ರಸಿದೆಂಟ್ಸ್  
ಮೆಡಲ್ ಫಾರ್ ಪೀಸ್ ಬಾಬ್ಗೆ ಸಂದರ್ಭ  
-ಶೈವೆ

முரல் எல்ல ஹெஸ்ரினலி பரேயுதிழா தீ சிவசே  
ஶாதியவரு கனாடகத் ஹெஸ்ராமத் கலாவிமார்க்கரு.  
ஒஂநாடங்களில் அவரு கனாடகத்தில் ஸங்கீத  
விமார்த்தம் அரங்கா ஹஜ்ஜிக்காஷ்மீ ராஹிமிதவரு.  
1962 ரல்லி ஜலஸ்தீப்போ வீக்கீ அபோ ஜங்கியாத்தில்  
இந்த ஸங்கீதகாரர்ஸு பிரிது ஸரன் லீவனாக்காஷ்மீ  
பரெடரு. ஆ கீலவு லீவனாக்காஷ்மீ கூ அங்கோத்தில்  
ஷுக்கிஸ்லாங்குவது.

One day, in the mid-nineteen twenties, G. V. Narayanaswamy Iyer, the Headmaster of the Hindu High School, Madras, had a burning problem to discuss at some length with his distinguished visitor, who happened to be Ariyakudi Ramanuja lyengar. Iyer's son, "Mani", was a precocious lad and had developed a disquieting habit of always occupying his spare time with music. His enthusiasm and spirited singing somehow endeared him to many people and he was perpetually inveigled away to sing at any function in the vicinity. Of course, this did not really interfere with his school studies. But even an infatuation has its limits. Mani was now approaching the age when the voice tends to break and

when, too, he would have to make up his mind and concentrate on a course leading to a prosperous and "respectable" life. In these circumstances, might it not be advisable to try to wean him away from music?

Ariyakudi asked the lad to sing. After listening for a while, he gravely said to the father, "I feel that you should not interfere, but allow him to follow up his zest for music. It is true that he is at an age when the voice comes to its natural form; also that he sings rather fast. But in due course both will settle down of their own accord; and I should say the boy has a great future." We do not know whether Ariyakudi's counsel was really the turning point in Balasubramaniam's life. Anyway, what he said proved prophetic.

Narayanaswamy Iyer, as well as being a respected teacher, was the Secretary of the venerable Partha sarathiswami Sangita Sabha and was considered one of the pillars of musical culture in Madras. His inclinations, naturally, were on the severely conservative side. Any musician who

earned an appreciative nod from Iyer was almost as elated as one of his students who scored high marks. Still, the responsibilities of a father overriding the predilections of the connoisseur in him, he had his doubts about the rightness of the course his son was set upon. He tried once or twice, unsuccessfully, to stem the tide. By this time Mani had completed his way to his ultimate Honours in Literature at the Christian College. The father's last intervention was when, after gaining the Honours degree, Mani was persuaded to deposit the fee to pursue a Law degree. The call of music presumably became too strong for him at this point and he was carried away on its current. Iyer threw up his hands in despair, exclaiming, "If it is written in his fate that he must earn his living by music only, who am I that I should seek to prevent it?"

Thus G. N. Balasubramaniam's musical life ran like an unbroken stream even from his early days. Its course was steady and rapid, though not meteoric. Contrary to accepted prognostications, the graduate who made music his profession, singing with an energetic and thrilling style, gathered in no time a large circle of admirers, who affectionately abbreviated his name to the three letters, "G.N.B". He was soon a celebrity, appearing at a high premium in the concert halls, and this led to some spectacular episodes in his life—he played featured roles in a couple of Tamil film hits, in which he acted with such prominent artistes as Vasundhara Devi (mother of Vyjayanthimala) and M. S. Subbulakshmi, and won the President's Award and the much coveted Sangita Kalanidhi of the Madras Music Academy, and a host of lesser honours.



Two factors have principally contributed to his success: first, the pleasant voice, the breezy style, the easy delivery ornamented with fast-fluttering rolls, or *birkas* as they are called, in which he indulges with effortless nonchalance; second, the personality. Despite the ravages of illnesses, the tall fair-complexioned G.N.B., adorned with his glittering diamond ear-studs and dressed in spotless white khadi, still cuts a handsome figure on the platform. It will hardly be incorrect to describe him as a matinee idol of the musical world of his early days. And the fair sex still outnumbers the rest at his recitals. The picture of the handsome figure with the lively, effervescent expression and slightly flamboyant style has so firmly impressed itself on the minds of most of his admirers that they do not easily take in the fact that he is 52 already. The abiding illusion of his changeless youth is often disconcerting to G.N.B. himself, when his fans make demands for features which were the highlights of his music some decades ago. "These people seem to forget that their G.N.B. has grown in years and his music has grown with him," says he. "It is regrettable that the musical ideas and tastes of people do not develop with their years."

Naturally, the modalities of his music have undergone a change with age. It is true that his voice—particularly in the upper reaches—is hazy

and has lost some of its sparkle. He has to gather momentum to negotiate some high points, which he once sang effortlessly. But in the middle register the voice is rich in timbre and imparts a distinctively masculine quality to his music.

Balasubramaniam is a modern in a field strongly dominated by tradition. Nevertheless, he is not detached from this. His inherent love for music was nurtured during his formative years by the congenial atmosphere of a home ringing with the songs of the stalwarts of the period, who were frequent visitors. He had his initiation from his father and later came under the influence of Madurai Subrahmanyayya, a scion of the Tyagaraja family, considered no less a perfectionist than a purist. When a Diploma course in music was introduced in Madras University, G.N.B. abandoned the idea of a Law degree and was one of the first batch of students to be trained by the late "Tiger" Varada-chariar. Despite such courses of training, which were not in strict accordance with the ancient *gurukula* system, G.N.B. has not stood aloof from tradition. But with him its perspectives are tempered with realism.

***To be continued in the next issue***

## ಜನವರಿ ತಿಂಗಳ ಕಾರ್ಯಕ್ರಮದ ಪ್ರಾಯೋಜಕರು

1. ಶ್ರೀ ಎಂ. ಲಕ್ಷ್ಮಿನಾರಾಯಣ ಅವರು ಶ್ರೀ ಬಿ.ಎನ್.ಸುರೇಶ್ ಅವರ ನೆನಪಿನಲ್ಲಿ.
2. ಶ್ರೀ ಎ. ವಿ. ಗೋವಿಂದರಾವ್ ಅವರು ಶ್ರೀ ಸೀತಾರಾಮ ರಾವ್ ಅವರ ನೆನಪಿನಲ್ಲಿ.
3. ಶ್ರೀಮತಿ ಜೀವ್ರಾಬಾಯಿ ಲಕ್ಷ್ಮಿನಾರಾವ್ ಹಾಗು ಪ್ರೊ. ಜೆ. ಆರ್. ಲಕ್ಷ್ಮಿನಾರಾವ್
4. ಶ್ರೀ ಆದಿನಾರಾಯಣ ಶೆಟ್ಟಿ.
5. ಶ್ರೀಮತಿ ಎಚ್.ವಿ. ಶಾಂತಾ ಪೆಂಕಟರಾಂ ಅವರು ಎಚ್.ಎಸ್. ಪೆಂಕಟನಾರಾಯಣ ಅವರ ನೆನಪಿನಲ್ಲಿ.
6. ಶ್ರೀ ವಿ. ಬಾಲಸುಭುಮಹ್ಯಣ್ಣಂ ಅವರು ಆಸ್ಥಾನ ವಿದ್ಯಾನ್ ಏಣೆ ಶಾಮಣಿ ಮತ್ತು ಆಸ್ಥಾನ ವಿದ್ಯಾನ್ ಏಣೆ ಸುಭುಮ್ಯಣ್ಣ ಅಯ್ಯರ್ ಅವರ ನೆನಪಿನಲ್ಲಿ.
7. ಶ್ರೀಮತಿ ಸುಭ್ರಮ್ಯ ರಾಮಶಾಸ್ತ್ರಾ ಅವರು ಎಚ್. ರಾಮಶಾಸ್ತ್ರಾ ಅವರ ನೆನಪಿನಲ್ಲಿ.
8. ಶ್ರೀಮತಿ ಲಲಿತಾ ರಾಘವನ್ ಅವರು ಬಿ.ವಿ. ಶ್ರೀನಿವಾಸ ರಾಘವನ್ ಅವರ ನೆನಪಿನಲ್ಲಿ.
9. ಮೈಸೂರಿನ ಕಲಾ ವಿಮರ್ಶಕರು ( ದಿ. ಎಸ್.ಆರ್. ಕೃಷ್ಣಮೂರ್ತಿ, ದಿ. ಕೆ.ಆರ್.ಮೋಹನ ಹಾಗು ಡಾ. ವಿ. ನಾಗರಾಜ್, ಡಾ. ರಮಾ ಬೆಳ್ಳುರ್) ಅವರು ಜಿ.ಟಿ.ನಾರಾಯಣರಾವ್ ಅವರ ನೆನಪಿನಲ್ಲಿ.
10. ಶ್ರೀಮತಿ ಬಿ ಎಸ್ ಸುವರ್ಣ ಅವರು ಅಕ್ಕ ಬಿ ಎಸ್ ಅಂಬಿಜಮ್ಮೆ ಅವರ ನೆನಪಿನಲ್ಲಿ
11. ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

### ಕಲಾರಸಿಕರಲ್ಲಿ ಮನವಿ

ಗಾನಭಾರತೀಯಲ್ಲಿ ಹಲವು ಸಹ್ಯದರ್ಯರು ಕಾರ್ಯಕ್ರಮ ನಿಯೋಜಿಸಲು ಅನುಕೂಲವಾಗುವ ದೃಷ್ಟಿಯಿಂದ ಲಾಗಾಯಿಲಿಂದ ದತ್ತಿಯನ್ನು ಇಟ್ಟಿ ಸಹಕರಿಸುತ್ತಿದ್ದಾರೆ. ಆದರೆ ಬ್ಯಾಂಕ್ ಬಣಿದರದ ಇಳಿಕೆ ಹಾಗೂ ಏರುತ್ತಿರುವ ಕಾರ್ಯಕ್ರಮದ ವೆಚ್ಚೆ ಇವುಗಳಿಂದಾಗಿ ಆ ಹಣದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಗಾನಭಾರತಿಗೆ ಇಂದು ಸಹ್ಯದರ್ಯರ ಸೆರವು ತೀರು ಅಗತ್ಯವಾಗಿದೆ.

#### ಇರುವ ಕಾರ್ಯಕ್ರಮಕ್ಕೆ ನೇರವಾಗಿ

ಏಣೆ ಶೇಷಣ್ಣ, ಏಣೊ ಎಸ್ ಬಾಲಚಂದ್ರ್, ಕನಾಟಕದ ಏಣೊ ವಿದ್ಯಾನ್ ಎಂ ಜೆ ಶ್ರೀನಿವಾಸ ಅಯ್ಯಂಗಾರ್ ಹಾಗೂ ಗಾನಭಾರತೀಯ ನಿರ್ಮಾಣದಲ್ಲಿ ಬಹುವಾಗಿ ದುಡಿದ ಶ್ರೀಯತ ಜೆ ಟಿ ನಾರಾಯಣರಾವ್ ಅವರ ಹೆಸರಿನಲ್ಲಿ ಇಟ್ಟಿರುವ ದತ್ತಿಗೆ ತಾವು ಉದಾರವಾಗಿ ಹಣ ನೀಡಿ ನೇರವಾಗಬೇಕೆಂದು ಪಾರ್ಥಿಸುತ್ತೇವೆ.

ನಿಮ್ಮ ಆಪ್ತರ ಹೆಸರಿನಲ್ಲಿ ೬೦೦೦ ಕಾರ್ಯಕ್ರಮ ಪ್ರಾಯೋಜಿಸಿ ಕನಿಸ್ತೆ 15,000 ರೂ ನೀಡುವುದರ ಮೂಲಕ ೬೦೦೦ ಕಾರ್ಯಕ್ರಮವನ್ನು ಪ್ರಾಯೋಜಿಸಿ ಬಹುದು. ವಿಚಿನ ಒಟ್ಟು ಮೊತ್ತ ಕಲಾವಿದರ ಆಯ್ದೆಯನ್ನು ಅವಲಂಬಿಸಿದೆ. ಸಮಿತಿಯವರೊಂದಿಗೆ ಚೆಚ್ಚಿಸಿ, ಕಾರ್ಯಕ್ರಮವನ್ನು ಹಮೆಕೊಳ್ಳಬಹುದು. ಈಗಾಗಲೇ ಈ ನಿಟ್ಟಿನಲ್ಲಿ ಮುಂದೆ ಬಂದಿರುವ ಆಕ್ರೀಯರಿಗೆ ಧನ್ಯವಾದಗಳು.

### ಅಭಿನಂದನೆಗಳು

ಗಾನಭಾರತೀಯ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಯಾದ ಜಿ ನಂದನ್ ಕಶ್ಯಪ್ ಮೃದಂಗದ ಪ್ರತಿಭಾವಂತ ವಿದ್ಯಾರ್ಥಿ. ವಿದ್ಯಾನ್ ರಮೇಶ್ ಅವರ ಶಿಷ್ಯನಾದ ನಂದನ್ ಇತ್ತೀಚೆಗೆ ನಡೆದ ಜೀವ್ರಾಬಾಯಿ ಸಂಗೀತ ಸಮೀಳನದಲ್ಲಿ ಮೃದಂಗ ನುಡಿಸಿ ಎಲ್ಲರ ಮೆಚ್ಚಿಗೆ ಪಾತ್ರನಾಗಿದ್ದಾನೆ.



## ಪ್ರ ತಿ ಸರಹಿಂಹಾಣಾರ್

ಕವಿ ತಾನು ನಿಮಿಸಿದ ಸಾಹಿತ್ಯಕ್ಕೆ ತನ್ನ ಮನೋಭೀಷ್ಣದ ಸಂಗೀತವನ್ನು ತಾನೇ ಅಳವಡಿಸಿ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಒಳ್ಳೆ ಅಭಿರುಚಿಯನ್ನು ಸಹೃದಯ ವ್ಯಂದಕ್ಕೆ ಸಂತೋಷವನ್ನು ಉಂಟುಮಾಡುವ ಪ್ರಸಂಗಗಳು ತಂಬ ವಿರಕ. ಇಂತಹ ಕವಿವ್ಯಂದದಲ್ಲಿ ಪ್ರ.ತಿ.ನ ಅವರ ಸ್ವಾನ್ ಬಲು ದೊಡ್ಡದು. ಮತ್ತಿನ ಅವರು 'ಒಂದೊಂದು ಹಾಡನ್ನು ಮಾಡುವ ಮೊದಲು ಸಂಗೀತದ ಮಟ್ಟನ್ನು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು ಅನಂತರ ಅದಕ್ಕೆ ಹೊಂದುವ ಸಾಹಿತ್ಯವನ್ನು ಕಲ್ಪಿಸುತ್ತೇನೆ' ಎನ್ನುತ್ತಾರೆ. ಆದ್ದರಿಂದಲೇ ಅವರ ಒಂದೊಂದು ಗೀತರೂಪಕಗಳಗೂ ಕೇವಲ ಸಾಹಿತ್ಯಕ್ಕಿರುತ್ತಾಗಿ ಮಾತ್ರವಲ್ಲದೆ ಸಂಗೀತಕ್ಕಿರುತ್ತಾಗಿಯೂ ಉಳಿದುಕೊಳ್ಳುವ ಸಾಮರ್ಥ್ಯವಿದೆ. ಗೀತಗಳ ಸೃಷ್ಟಿಯಲ್ಲಿ ಗಾಂಭೀರ್ಯವಿದೆ, ಜಿಗಿಯಿದೆ, ಕುರಲತೆಯಿದೆ, ಕಲಾಪರಿಪೂರ್ಣತೆಯಿದೆ.

To,

Book Post,  
Printed matter only



ನೃತ್ಯ 1978

If not delivered please return to: Ganabharathi (R), Veene Sheshanna Bhavana, Adichunchanagiri Road, Mysore-5700023 Reg. No. KA/SK/Mys/94/2018-2020, RNI: 58200/93

Licenced to post without prepayment,  
Licence No. SK/WPP/MYS/170/2018-2020, Posted on 26th of every month at  
Saraswathipuram H.O Mysuru-570 009

Edited by Shylaja (Mob: 9900063273)

Printed by Harsha Printers, Basaveshwara Road, 15th Cross, 0821-2332176 Mysore 570004,  
Published by C G Narasimhan for Ganabharathi(R), Veene Sheshanna Bhavana,  
Kuvempunagar, Mysuru -570023 (Phone: 0821-2560313)